

ಶ್ರೀ ಶಂಕರಸಿದ್ಧಾನ್ತಃ

ಲೇಖಕರು :

ಶ್ರೀ ಶ್ರೀ ಜಾನಂದೇಂದ್ರಸರಸ್ವತೀಸ್ವಾಮಿಜಿ

ಪ್ರಕಾಶಕರು :

ಶ್ರೀ ವೈ. ವಿ. ಶಂಕರನಾರಾಯಣ, ಬಿ.ಇ.,
ಸೂಪರಿಂಟೆಂಡೆಂಟ್ ಇಂಜನಿಯರ್,
ಹಿಂದೂಸ್ತಾನ್ ಪ್ರಿಯಾಡ್, ಇಂಜನಿಯರ್,
ಚೀಫ್ ಇಂಜನಿಯರ್ ಅಫೀಸ್,
ಪ್ರೋಫೆಸ್ : ಗಾಂಧಿಗ್ರಾಮ್,
ವಿಶಾಖಪಟ್ಟಣ-೨ (ಅಂಥ್ರ ಪ್ರದೇಶ)

ಶಂಕರಂ ಶಂಕರಾಚಾರ್ಯರುಜಾಳ್ಳನಧ್ವನ್ತಭಾಸ್ಮರಪೋ |
 ಸಚ್ಚಿದಾನಂದಯೋಗಿನ್ನಿಂದ ನಮಾಮಿಷ್ಟತಸಿದ್ಧಯೇ ||
 ಅಧ್ಯಾತ್ಮಸರೂಪರುಜಾಳ್ಳನಂ ಯೇನೇದಂ ಪ್ರಕಟಿಕೃತಪೂ ||
 ಕೃಷ್ಣಸಾಪುನ್ಯಯೃಥಾಖ್ಯಂಚ ಜಾಳ್ಳನಿನಂ ಜಾಳ್ಳನದಂ ಭಜೇ ||

ಈ ಪುಟ್ಟ ಪುಸ್ತಕವನ್ನು

ನನ್ನ ಗುರುಗಳಾದ ಶ್ರೀಮತ್ತರಮಂಸ-
 ಪರಿವ್ರಾಜಕಾಚಾರ್ಯರವರುರಾದ
ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ವತೀಸಾಪುಮಿಗಳ
ಮತ್ತು

ಶ್ರೀ ಕೆ. ಏ. ಕೃಷ್ಣಸಾಪುನ್ಯಯೃಥರವರ

ವಾದಾರವಿಂದಗಳಲ್ಲಿ ಸಮಾಧಿಸಿದ್ದೇನೆ.

ದುರುಪತಿನಾಮ ಸಂಪತ್ತಿರದ
 ಭಾದ್ರಪದ ಶುಕ್ಲ ಪೂರ್ಣಿಮಾ
 ಇಂದುನಾಸರೆಂ
 ೧೪-೬-೧೯೮೧
 ಬೆಂಗಳೂರು-೫೬೦೦೩೭

ಶ್ರೀ ಜಾಳ್ಳನಾನಂದೇಂದ್ರಸರಸ್ವತೀ
ಸಾಪುಮಿಗಳಿ
 ಅಧ್ಯಾತ್ಮಪ್ರಕಾಶ ಶಾಖಾ ಕಾರ್ಯಾಲಯ

ಮುನ್ನಡಿ

ಶ್ರೀಮತ್ವರಸುಚಂದ ಪರಿವರ್ತಕಾಶಾಯ್ವಪರ್ಯಾರಾದ ಶ್ರೀ ಶ್ರೀ ಜಾಞ್ಜನಾನಂದೇಂವ್ರಸರಸ್ವತೀಸಾಘವಿಗಳನ್ನು ನಾನು ಬಹುನರ್ಣಗಳಿಂದ ತಿಳಿದಿದ್ದೇನೆ. ಇವರು ಸುಮಾರು ೧೦, ೨೦ ವರ್ಷಗಳಕಾಲ ಪ್ರಸ್ಥಾನತ್ರಯ ಭಾಷ್ಯಗಳನ್ನು ಶಿಷ್ಯರಿಗೆ ಪಾಠನನ್ನು ಹೇಳಿದ್ದಾರೆ. ಇವರು ಈಗ ಇಂಗ್ಲೀಷೀ ನಲ್ಲಿಯೂ ಸಂಸ್ಕೃತದಲ್ಲಿಯೂ ಕನ್ನಡದಲ್ಲಿಯೂ ಶಂಕರಸಿದ್ಧಾಂತಪೇಂಬ ಪ್ರಟ್ಟಿಗ್ರಂಥವನ್ನು ರಚಿಸಿದುತ್ತಾರೆ. ಇದರಲ್ಲಿ ಆತ್ಮಾನಾತ್ಮಾರ ಅಧ್ಯಾಸವೇ ಅವಿದ್ಯಾ. ಈ ಅವಿದ್ಯೆಯು ಸರ್ವರ ಅನುಭವದಲ್ಲಿರುತ್ತದೆ. ಇದಕ್ಕೆ ಪ್ರತಿಪತ್ತಿಕ್ರಮದಿಂದ ತತ್ತ್ವಜಾಞ್ಜನವೇ ಕಾರಣ. ಇದಕ್ಕೆ ಇನ್ನು ಬೇರೆ ಉಪಾದಾನಕಾರಣವಿಲ್ಲ. ಈ ಅಧ್ಯಾಸವನ್ನು ಆಶ್ರಯಿಸಿಯೇ ನಮ್ಮ ಲಾಕಿಕ ಸೈದಿಕ ವ್ಯವರೂಪ ಸಡಿಯುತ್ತಿದೆ. ಮೋಕ್ಷ ವ್ಯವರೂಪ ಸಹ ಈ ಅಧ್ಯಾಸವನ್ನು ಆಶ್ರಯಿಸಿಯೇ ನಡಿಯುತ್ತಿದೆ. ಈ ಅಜಾಞ್ಜನವನ್ನು ಕಳೆಯಲು ಅನುಭವವಯಸ್ತವಾದ ತತ್ತ್ವಜಾಞ್ಜನವೇ ಸಾಧನ — ಎಂಬ ವಿಷಯವನ್ನೂ, ಇಂದ್ರಿಯಗಳು ನಾವು ತಿಂದ ಅನ್ನರಸದಿಂದ ಆವೃಗಳು. ಇಂದ್ರಿಯಗಳ ಮೂಲಕ ಪ್ರಪಂಚವನ್ನು ನೋಡಿ ದರೆ ತಮ್ಮ ಉತ್ಸತ್ತಿಗೆ ಕಾರಣವಾದ ಪ್ರಪಂಚವನ್ನು ಸತ್ಯವಾದದ್ವಾಂಗಿಯೇ ಹೇಳುತ್ತವೆ. ಯಾರು ಇಂದ್ರಿಯಗಳನ್ನು ಪ್ರಪಂಚವಕ್ಕೆ ಸೇರಿಸಿ ತಾವು ಕೇವಲಾತ್ಮರಾಗಿ ನಿಂತು ನೋಡುತ್ತಾರೆಯೋ ಅವರು ಪ್ರಪಂಚವನ್ನು ಕಾಣಬ ದಿಳಿ ಎಂದೂ ಹೇಳುತ್ತಾರೆ. ಪ್ರಪಂಚವು ಇಳಿದ್ದು, ಇದ್ದಂತೆ ತೋರತಕ್ಕೆದ್ದು ಎಂದು ಹೇಳುತ್ತಾರೆ. ಎಂಬ ವಿಷಯವನ್ನು ಪ್ರಪಂಚವನ್ನು ನೋಡು ನವರು ದೇಹೇಂದ್ರಿಯಾದಿಗಳನ್ನು ನಾವು ಮತ್ತು ನಮ್ಮವು ಎಂಬ ಭಾಗಂತಿಯನ್ನು ಹೊಂದಿದವರು, ಇವರು ನೋಡಿದವಾತ್ರಕ್ಕೆ ಪ್ರಪಂಚವು ಇರುತ್ತದೆಯೇ? ಇಲ್ಲ. ಈ ಭಾಗಂತರು ನೋಡಿದವಾತ್ರದಿಂದ ಇರುವದಲ್ಲ.

ಬರೀ ತೋರುವಿಕೆ ಮಾತ್ರವ್ಯಳ್ಳದ್ದು ಎಂದೂ ಹೇಳುತ್ತಾರೆ. ಎಂಬೀ ವಿಷಯ ಗಳನ್ನು ಸುಲಭವಾಗಿ ತಿಳಿಯುವಂತೆ ಪ್ರತಿಪಾದಿಸಿರುತ್ತಾರೆ.

ಮುಮುಕ್ಷುಗಳು ಇದನ್ನು ಓದಿ ಕೃತಾರ್ಥರಾಗಬೇಕೆಂದು ನನ್ನ ಹೃತ್ಯಾವರ್ಚವಾದ ಅಶಯ. ಇದನ್ನು ಓದಿದರೆ ಈ ವಿಷಯಗಳು ಅವರಿಗೇ ಗೊತ್ತಾಗುತ್ತವೆ.

ಬೆಂಗಳೂರು
೧೯-೬-೪೮

(Sd.) ಶ್ರೀ ಶ್ರೀ ಮಹಾತೀರ್ಥಗಳು
ಅಧ್ಯಾತ್ಮಪ್ರಕಾಶ ಕಾರ್ಯಾಲಯ

ಈ ಪ್ರಸ್ತುತಿ ದೊರೆಯುವ ಸ್ಥಳ :

- (೧) **ಶ್ರೀ ವೈ. ವಿ. ಶಂಕರನಾರಾಯಣ, ಬಿ.ಇ.,**
ಸೂಪರಿಂಟೆಂಡೆಂಟ್ ಇಂಜಿನಿಯರ್,
ಹಿಂದೂಸ್ತಾನ್ ಪ್ರೋಯಾಡ್, ಚಿಕ್ಕಿಂದ್ರಾಜ್,
ಚಿಕ್ಕಿಂದ್ರಾಜ್ ಇಂಜಿನಿಯರ್ ಅಫೀಸ್,
ಪ್ರೋಫೆಸ್‌ಪ್ರೋ : ಗಂಧಿಗಾರ್ವ್,
ವಿಶಾಖಪಟ್ಟಣ-೨ (ಅಂಧ್ರ ಪ್ರದೇಶ)
- (೨) **ವೇದಾಂತ ಬುಕ್ ಹಾಸ್,**
ವೇದಾಂತ ಗ್ರಂಥಗಳ ಮಾರಾಟಗಾರರು,
ಉಮಾ ಟಾಕೀಸ್ ಹತ್ತಿರ, ಚಾಮರಾಜಪೇಟೆ,
ಬೆಂಗಳೂರು-೯೬೦ ೧೮.
- (೩) **ಅಧ್ಯಾತ್ಮಪ್ರಕಾಶ ಕಾರ್ಯಾಲಯ,**
(ಬೆಂಗಳೂರು ಶಾಶ್ವತ)
ಹಲ, ಅನೇ ಬಾಲ್ಕೆ,
ಪ್ರೋಫೆಸ್‌ಪ್ರೋ : ತ್ಯಾಗರಾಜನಗರ,
ಬೆಂಗಳೂರು-೯೬೦ ೦೭೮.
- (೪) **ಅಧ್ಯಾತ್ಮಪ್ರಕಾಶ ಕಾರ್ಯಾಲಯ,**
ಪ್ರೋಫೆಸ್‌ಪ್ರೋ : ಹೊಳೆನರಸೀಪ್ರೆರ-೫೨೪೫೧೧
(ಜಲಾಂಗ : ರಾಸನ)

ಉಪಕಾರಸ್ವರಣೆ

ಈ ಪುಟ್ಟು ಹಸ್ತಲಿಖಿತ ಕನ್ನಡ ಪುಸ್ತಕವನ್ನು ಆಮೂಲಾಗ್ರವಾಗಿ
ಓದಿ ಶೋಧಿಸಿದ ಶ್ರೀ ಶ್ರೀ ಮೂರ್ತಿಗಳಿಗೂ, ಹಸ್ತಲಿಖಿತಸಂಸ್ಕೃತ
ಪುಸ್ತಕವನ್ನೂ ಹಸ್ತಲಿಖಿತ ಕನ್ನಡ ಪುಸ್ತಕವನ್ನೂ ಆಮೂಲಾಗ್ರವಾಗಿ
ಓದಿ ಶೋಧಿಸಿ ಪೂರ್ವಫಳವ್ಯಾಪ್ತಿ ನೋಡಿ ತಿದ್ದಿದ “ಅಧ್ಯಾತ್ಮವಿದ್ಯಾಪ್ರವೀಣ”
ರಾದ ಶ್ರೀ ಕೆ. ಜಿ. ಸುಭೂರಾಯಶಮೇರಿಗೂ, ವೇ॥ ಬ್ರು॥ ಶ್ರೀ॥ ಮುದುಗೊಂಡ
ವೆಂಕಟರಾಮಶಾಸ್ತ್ರಿಗಳ ಆವೈಪಗಳನ್ನೂ ಅದಕ್ಕೆ ಶ್ರೀ ಶ್ರೀಗಳ ಉತ್ತರವನ್ನೂ
ನೋಡಿ ತಿದ್ದಿದ ಅಧ್ಯಾತ್ಮವಿದ್ಯಾಪ್ರವೀಣ ಶ್ರೀ ಹೆಚ್. ಎಸ್. ಲಕ್ಷ್ಮೀನರಸಿಂಹ
ಮೂರ್ತಿಗಳಿಗೂ, ಕನ್ನಡ ಗ್ರಂಥವನ್ನೂ ಓದಿಕೊಟ್ಟು ತಿಪಟಿರು ಶ್ರೀ ಬಾಲಕೃಷ್ಣ
ರಾಯರಿಗೂ ಸರ್ವಜ್ಞನೂ ಸರ್ವಶಕ್ತಿನೂ ಆದ ನಾರಾಯಣನು ಶ್ರೀಯಸ್ವನ್ನು
ಉಂಟುಮಾಡಲೆಂದು ನಾರಾಯಣನ್ನು ಸ್ವೀರಿಸುತ್ತೇನೆ.

—ಲೇಖಕ

ಶ್ರೀ ಜ್ಞಾನಾನಂದೇಂದ್ರಸರಸ್ವತೀಸಾಮಾಜಿಕೀಯ

ಬೆಂಗಳೂರು—೫೬೦೦೭೫

೮೪—೯—೧೯೮೧

c/o

ಅಧ್ಯಾತ್ಮಪ್ರಕಾಶ ಕಾರ್ಯಾಲಯ

ಕನ್ನಡ ಮತ್ತು ಸಂಸ್ಕೃತ ಶಂಕರ ಸಿದ್ಧಾಂತವನ್ನು ಸಕಾಲದಲ್ಲಿ ಚೆನ್ನಾಗಿ
ಮುದ್ರಿಸಿಕೊಟ್ಟು ಶ್ರೀ ಲಕ್ಷ್ಮೀ ಸ್ವಿಂಟಿಂಗ್ ಪರ್ಕ್ ನೂಲಿಕರಾದ ಶ್ರೀ
ಶೈವಾದ್ವಿಯವರಿಗೂ ಮತ್ತು ಸುಧಾ ಮುದ್ರಣ ಮಂದಿರದ ಶ್ರೀ ಧನಂಜಯ
ವಾರ್ ಖೀಡ್ ಕರ್ರರವರಿಗೂ ಅಧಿಕವಾದ ಶ್ರೀಯಸ್ವನ್ನಂಟುಮಾಡಲೇಂದು
ನಾರಾಯಣನನ್ನು ಸೃಂಗಿಸುತ್ತೇನೆ.

—ಶ್ರೀ ಜಾಣಾನಂದೇಂದ್ರಸರಸ್ವತೀಸ್ವಾಮೀಜಿ

ಈ ಪುಸ್ತಕದ ಹಕ್ಕು ಶ್ರೀಗಳವರ ಪೂರ್ವಪ್ರಮಾಣ ಮಹಿಳಾದ
ಶ್ರೀ ವೈ. ನಿ. ಶಂಕರನಾರಾಯಣರಾಜ್‌ಗಿಡೆ.

ಪ್ರಥಮ ಮುದ್ರಣ: ೧೯೭೧
೧,೦೦೦ ಪ್ರತಿಗಳು

ಮುದ್ರಣಕಾರರು :

(ಕನ್ನಡದ್ವಾರಾ)
ಶ್ರೀ ಶೇಷಾದಿರುಯವರು,
ಶ್ರೀ ಲಕ್ಷ್ಮೀ ಸ್ವಿಂಟಿಂಗ್ ವರ್ಕ್ಸ್, ಬೆಂಗಳೂರು-೫೬೦ ೦೦೪

(ಸಂಸ್ಕೃತದ್ವಾರಾ)
ಶ್ರೀ ಧನಂಜಯ ವಾರ್ಣವೀಡ್‌ಕರ್ನ್,
ಸುಧಾ ಮುದ್ರಣ ಮಂದಿರಪ್ಲೆ, ಬೆಂಗಳೂರು-೫೬೦ ೦೦೪

ಈ ಪುಸ್ತಕವನ್ನು ಬರೆದವರು :
ಶ್ರೀ ಶ್ರೀ ಜಾಣಾನಂದೇಂದ್ರಸರಸ್ವತೀಸ್ವಾಮಿಜಿಯವರು

ಶ್ರೀ ಶಾಂಕರಸಿದ್ಧಾಂತಃ

ಶಂಕರಂ ಶಂಕರಾಚಾರ್ಯರಂ ಕೇಳವಂ ಬಾದರಾಂಯಣವ್ |
ಸೂತ್ರಭಾಷ್ಯಕ್ಕೆತೋ ವಂದೇ ಭಗವನ್ನೈ ಪುನಃ ಪುನಃ ||

ಭಾಂ. ४-७-१ ಸದೇವ ಸೌಮ್ಯ ಇದವುಗ್ರ ಆಸೀತ್ |
ಈತ. ८-८-१ ಆತ್ಮಾ ನಾ ಇದನೇಕ ಏವಾಗ್ರ ಆಸೀತ್ ||

ಇನೇ ಮುಂತಾದ ಶ್ರುತಿಗಳು ಸೃಷ್ಟಿಗಂತ ಪೂರ್ವದಲ್ಲಿ ಆತ್ಮನೋಭ್ಯನೇ ಇದ್ದನು ಎಂದು ಹೇಳುತ್ತಿದೆ. ಸೃಷ್ಟಿಗಂತ ಪೂರ್ವದಲ್ಲಿ ಆತ್ಮನು ಒಬ್ಬನೇ ಇದ್ದರೂ ಸೃಷ್ಟಿಯಾದ ಮೇಲೆ ಆತ್ಮ ಮತ್ತು ಸೃಷ್ಟಿವಾದ ಪ್ರಪಂಚ ಎರಡೂ ಇವೆ, ಎಂದು ಹೇಳಬಹುದಲ್ಲ? ಎಂದರೆ ಹೇಳಲಾಗುವದಿಲ್ಲ; ಏಕೆಂದರೆ, ಸೃಷ್ಟಿಗಂತ ನೋಡಲು ಇಲ್ಲದ್ದು. ಈಗಲೂ ಇರುವದಿಲ್ಲ ಗೀ. 2-16 ನಾಸತೀರ್ಥಿ ವಿದ್ಯತೇ ಭಾವಃ ಇಲ್ಲದ್ದ ಇರುವದಾಗುವದಿಲ್ಲ ಎಂದು ಹೇಳಿರುತ್ತದೆ. (1)

ಪ್ರಪಂಚವು ಈಗ ಪ್ರತ್ಯೇಕವಾಗಿದೆ. ಪ್ರತ್ಯೇಕಪ್ರವಾಣದಿಂದ ಸಿದ್ಧವಾದ ದ್ವಾರಾ ಇಲ್ಲ ಎಂದು ಹೇಳಬಹುದೆ? ಪ್ರತ್ಯೇಕಕ್ಕೆ ವಿರೋಧವಿಲ್ಲದಂತೆ ಶಬ್ದಕ್ಕೆ ಅರ್ಥವನ್ನು ಮಾಡಬೇಕಲ್ಲವೆ? ಎಂದು ಆಕ್ಷೇಪಿಸಿದರೆ ಅದಕ್ಕೆ ಉತ್ತರವಿದು. ಇಂದಿಯಗಳು ಯಾವದರಿಂದ ಹುಟ್ಟಿದವುಗಳು? ನಾವು ತಿಂದ ಅನ್ವಯದಿಂದ ಹುಟ್ಟಿದವುಗಳು. ಅನ್ವಯ = ಆಕ್ಷೇಪ, ಗೋಧಿ ನೋಡಲಾದವುಗಳಿಂದ ಆದದ್ದು. ಆಕ್ಷೇಪ, ಗೋಧಿ ನೋಡಲಾದವು ಭೌತಿಕಗಳು. ಭೌತಿಕಗಳು ಪಂಚಭೂತಗಳಿಂದ ಹುಟ್ಟಿದವುಗಳು. ಪಂಚಭೂತಗಳೇ ಪ್ರಪಂಚ. ಆದುದರಿಂದ ಇಂದಿಯಗಳು ಪರಂಪರೆಯಿಂದ ಪ್ರಪಂಚದಿಂದ ಹುಟ್ಟಿದವುಗಳಿಂದಾಯಿತು. ಪ್ರಪಂಚದಿಂದ ಹುಟ್ಟಿದ ಇಂದಿಯಗಳಿಂದ ಪ್ರಪಂಚವನ್ನು ಸೋಧಿದರೆ ಪ್ರಪಂಚವು ಸತ್ಯ

(1) ಗೀತಾ 2-1 ನಾಸತೀರ್ಥಿ ವಿದ್ಯತೇ ಭಾವಃ ನಾಭಾವ್ಯೋ ವಿದ್ಯತೇ ಸತಃ |
ಉಭಯೋರಪಿ ದೃಷ್ಟಿಽನ್ತಾಪಂಯೋಸ್ತಪದಕ್ರಿಭಿಃ ||

ಾದದ್ದೆಂದೇ ಆವು ಹೇಳಬೇಕು. ಇಲ್ಲವೆಂದು ಹೇಳಿದರೆ ತಮ್ಮ ತಾಯಿತಂದೆ ಹೇಳಿ ಇಲ್ಲವೆಂದು ಹೇಳಿದಂತಾಗುವದಿಲ್ಲವೆ? "ನನ್ನ ತಾಯಿ ಬಂಜೆ" ಎಂದು ಹೇಳುವ ಮಾತಿಗೆ ಸಮಾನವಾಗುವದಿಲ್ಲವೆ? ಅದುದರಿಂದ ಇಂದಿಯಗಳು ಕಮ್ಮ ಉತ್ಪತ್ತಿಗೆ ಕಾರಣವಾದ ಪ್ರಪಂಚವನ್ನು ಇಲ್ಲವೆಂದು ಹೇಳಲಾರವು. ನಾಂದೋಗೈನ್ಯಾಪನಿಸ್ತಿನಲ್ಲಿ ಅನ್ನಮೂ ಅಶಿತಂ ತ್ರೇಧಾ ವಿಘಜ್ಯತೇ ಸುತ್ಪಾರಭೂತಂ ತನ್ನನ್ಹಿ ಎಂದು ನಾವು ತಿಂದ ಅನ್ನದ ಸಾರವೇ ಮನಸ್ಸು ಎಂದು ಹೇಳಿರುತ್ತದೆ. ಅದುದರಿಂದ ಮನಸ್ಸು ಮತ್ತು ಇಂದಿಯಗಳು ಪ್ರಪಂಚದ ಪಕ್ಕಕ್ಕೇ ಸೇರಿದವುಗಳು. ಅವುಗಳನ್ನು ಪ್ರಪಂಚದ ಪಕ್ಕಕ್ಕೇ ಸೇರಿಸಿ ಮಾರು ತಾವು ಶುದ್ಧಾತ್ಮರಾಗಿ ನಿಂತು ನೋಡುತ್ತಾರೆಯೋ ಅವರಿಗೆ ಪ್ರಪಂಚವು ಕಾಣಿಸುವದಿಲ್ಲವೆಂದು ಅವರು ಹೇಳುತ್ತಾರೆ. ಹಾಗೆ ತಾವೇ ಕಾವಾಗಿ ಸಿಂತು ನೋಡಿದ ಶಂಕರಾಚಾರ್ಯರು ಪ್ರಪಂಚ ಕಾಣುವದಿಲ್ಲ— ಬ್ರಹ್ಮವೇ ಕಾಣುತ್ತದೆ—ಎಂದು ಹೇಳಿರುತ್ತಾರೆ.

ಪ್ರಪಂಚವನ್ನು ನೋಡುವವರು ಯಾರು? ದೇಹೇಂದ್ರಿಯಾದಿಗಳಲ್ಲಿ ನಾವು ನಮ್ಮವು ಎಂಬ ಭಾರ್ಯಂತಿಯನ್ನು ಹೊಂದಿದವರು. ಶುದ್ಧವಾದ ಆತ್ಮನು ನಿರವಯವನು ನಿರ್ವಿಕಾರನು. ಅವನು ನೋಡುವ ಹಾಗಿಲ್ಲ. ಕಣ್ಣ ಜಡವಾದದ್ದು. ಅದು ನೋಡುವ ಹಾಗಿಲ್ಲ. ತಾನಲ್ಲಿದೆ ಕಣ್ಣನ್ನು ತಾನು ಎಂಬ ತಪ್ಪು ತಿಳಿವಳಕೆಯಾಳ್ವನನೇ ನಾನು ನೋಡುತ್ತೇನೆ. ಎಂದು ಹೇಳುವವನು. ಇವನು ಭಾರ್ಯಂತನಲ್ಲವೆ? ಭಾರ್ಯಂತನು ನೋಡಿದ ನೋಟವು ಸರಿಯಾದದ್ದೇ? ಸರಿ ಯಾದದ್ದಲ್ಲ. ಯಾರು ದೇಹೇಂದ್ರಿಯಾದಿಗಳಲ್ಲಿ ನಾನು, ನನ್ನವು ಎಂಬ ಭಾರ್ಯಂತಿಯನ್ನು ಜ್ಞಾನದಿಂದ ಕಳೆದುಕೊಂಡು ತಮ್ಮ ಸ್ವರೂಪದಲ್ಲಿಯೇ ನಿಂತು ನೋಡುತ್ತಾರೆಯೋ ಅವರು ಅಭಾರ್ಯಂತರು. ಅವರು ಪ್ರಪಂಚವು ಕಾಣುವ ದಿಲ್ಲ—ಎಂದು ಹೇಳುತ್ತಾರೆ. ಇವರ ನೋಟವು ನಿದುಂಷ್ಟವಾದದ್ದು. ಅದುದರಿಂದ ಇವರು ಹೇಳುವದೇ ಯುಕ್ತವಾದದಾಗಿರುತ್ತದೆ. ಭಗವಂತನೂ

ಸೂ. ಭಾ. ಅಧ್ಯಾತ್ಮಭಾಷ್ಯ : ದೇಹೇಂದ್ರಿಯಾದಿಸು ಆಹಂ ಮಹಾ-
ಭಿನ್ನಾಸರಹಿತಸ್ಯ ಪ್ರಮಾತ್ಮಾನುಪಪತ್ತಿಃ

ಅಸತ್ತೆ ಭಾವಃ ನ ವಿದ್ಯತೇ ಎಂದು ಹೇಳಿರುತ್ತಾನೆ. ಅದುದರಿಂದ ಸ್ವಷ್ಟಿಗಂತ ಶೂನ್ಯದಲ್ಲಿ ಇಲ್ಲದಿದ್ದ ಪ್ರಪಂಚವು ಈಗಲೂ ಇಲ್ಲ ಎಂಬುವುದೇ ಯಾಕ್ತ ವಾದದ್ದು.

ನಾನು ದೇಹಿ ಶರೀರವುಳ್ಳವನು ಎಂಬುದು ಭಾರ್ಯಂತಿ ಹೌದೊ ? ಅಲ್ಲನೋ ? ಯಾರು ಜೀಕಾದರೂ ವಿಚಾರ ಮಾಡಿ ಸೋಡಲಿ. ವಿಚಾರ ಮಾಡಿ ದರೆ ಅವರಿಗೆ ಇದು ಭಾರ್ಯಂತಿ ಎಂದು ಗೊತ್ತಾಗುತ್ತದೆ.¹

ನಾನು ಎಂಬ ಪ್ರಶ್ನೆಯಕ್ಕೆ ಗೋಚರನು ಆತ್ಮನು, ನೀನು ಆಥವಾ ಇದು ಎಂಬ ಪ್ರಶ್ನೆಯಕ್ಕೆ ಗೋಚರವಾದದ್ದು ದೇಹಾದಿಪ್ರಪಂಚ. ನಾನು ವಿವರ್ಯಿ, ದೇಹಾದಿ ಪ್ರಪಂಚವು ವಿವರ್ಯ. ನಾನು ಪ್ರಕಾಶ ಸ್ವಭಾವದವನ್ನು ದೇಹಾದಿ ಪ್ರಪಂಚವು ತಮಸ್ಸುಭಾವವುಳ್ಳದ್ದು. ನಾನು ಶಾಧ್ಯ ಚೇತನನು ದೇಹಾದಿ ಪ್ರಪಂಚವು ಜಡವಸ್ತುವು. ನಾನು ನಿರವಯನು ದೇಹಾದಿ ಪ್ರಪಂಚವು ಸಾವಯವಾದದ್ದು. ನಾನು ನಿತ್ಯನು. ದೇಹಾದಿ ಪ್ರಪಂಚವು ಅನಿತ್ಯವಾದದ್ದು. ಹೀಗೆ ಇವೆರಡೂ ಪರಸ್ಪರ ವಿರುದ್ಧ ಸ್ವಭಾವವುಳ್ಳವುಗಳು. ಇಂತಹವು ಒಂದು ಮತ್ತೊಂದು ಆಗುತ್ತದೆಯೇ ? ಎಂದಿಗೂ ಆಗುವುದಿಲ್ಲ. ಮೋಟ ಮರವು ಕಳ್ಳನಾಗುತ್ತದೆಯೇ ? ಆಗುವದಿಲ್ಲ. ಹೀಗಿದ್ದರೂ ಆತ್ಮನನ್ನು ದೇಹವನ್ನಾಗಿಯಾ ದೇಹವನ್ನು ಆತ್ಮನನ್ನಾಗಿಯಾ ಮೋಟು ಮರವನ್ನು ಕಳ್ಳನೆಂದು ತಿಳಿಯಬಂತೆ ಎಲ್ಲರೂ ತಿಳಿದಿದ್ದಾರೆ. ಒಂದನ್ನು ಮತ್ತೊಂದ ಸಾಗಿ ತಿಳಿಯಬದು ಭಾರ್ಯಂತಿಯಲ್ಲವೇ ? ನಾನು ಇಂತಹ ದಿವಸ ಹುಟ್ಟಿದೆನು ಎಂದು ದೇಹವು ಹುಟ್ಟಿದ್ದನ್ನು ನಾನು ಹುಟ್ಟಿದೆನು ಎಂದು ಹೇಳಬದು ಭಾರ್ಯಂತಿಯಲ್ಲವೇ ? ದೇಹಾದಿಗಳಲ್ಲಿ ನಾನು ಎಂಬ ಭಾರ್ಯಂತಿಯಾಗುವರೇ ಪ್ರಪಂಚವನ್ನು ಸೋಡುವವರು. ಇವರ ಸೋಟಕ್ಕೆ ಏನು ಬೇಲೆ ? ಬೇಲೆಯಿಲ್ಲ.²

(1) ಸೂ. ಭಾ. ಅಧ್ಯಾತ್ಮ ಭಾಷ್ಯ : ನೀಂ ಇಂದಿಯಾಣಿನುಪಾದಾಯ ಪ್ರಶ್ನಕ್ಕೆದಿವ್ಯವಹಾರಸ್ವಂಭವತಿ !!

(2) ಸೂ. ಭಾ. ಅಧ್ಯಾತ್ಮ ಭಾಷ್ಯ : ನೀಂ ಅನಧ್ಯಾತ್ಮಭಾವನೇನ ದೇಹೇನ ಕಛ್ಚಿದ್ವಾತ್ಮಪ್ರಿಯತೇ ।

ದೇಹೇಂದ್ರಿಯಾದಿಗಳಲ್ಲಿ ನಾನು ನನ್ನವು ಎಂಬ ಭಾರ್ತಾಂತಿಯನ್ನು ವಿಚಾರ—
ಜನ್ಮಜ್ಞಾನದಿಂದ ಕಳೆದುಕೊಂಡವರು ಪ್ರಪಂಚವು ತೋರುವದಿಲ್ಲ ಎಂದು
ಹೇಳುತ್ತಾರೆ. ಇವರು ಅಭಾರ್ತಾಂತರಾದುದರಿಂದ ಇವರ ಸೋಷಿವೇ ಸರಿಯಾ
ದದ್ದು. ಶಂಕರಾಚಾರ್ಯರು ದೇಹೇಂದ್ರಿಯಾದಿಗಳಲ್ಲಿ ನಾನು ನನ್ನವು
ಎಂಬ ಭಾರ್ತಾಂತಿಯನ್ನು ಜ್ಞಾನದಿಂದ ಕಳೆದುಕೊಂಡು ಸೋಡುತ್ತೇನೆ.
ಪ್ರಪಂಚವು ಕಾಣಿಸುವುದೇ ಇಲ್ಲ, ಆತ್ಮನೇ ಎಲ್ಲೆಲ್ಲಿಯೂ ಕಾಣಿಸುತ್ತಾನೆ—
ಎಂದು ಹೇಳಿದ್ದಾರೆ. ಇವರು ಅಭಾರ್ತಾಂತರಾದುದರಿಂದ ಇವರ ಸೋಷಿವೇ
ಸರಿಯಾದದ್ದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ದೇಹಾದಿಗಳಲ್ಲಿ
ನಾನು ಎಂಬ ಭಾರ್ತಾಂತಿಯನ್ನು ತೋಂದಿದವರು ದರ್ಶನಕಾರರಾಗಲೀ ಸಾಮಾನ್ಯ
ರಾಗಲೀ ಯಾರೇ ಆಗಲಿ ಅವರ ಸೋಷಿವು ಭಾರ್ತಾಂತರಾಗಿ ಸೋಡುವದರಿಂದ
ಸರಿಯಾದದ್ದಲ್ಲ. ಗೀತಾ ಭಾಷ್ಯ 13-26 ರಲ್ಲಿ ಕ್ಷೇತ್ರಂಚ ಎಂದರೆ
ಪ್ರಪಂಚವು ಮಾಯೆಯಿಂದ ಮಾಡಿದ ಆನೆಯಂತೆಯೂ, ಸ್ವಪ್ನದಲ್ಲಿ
ಸೋಡಿದ ವಸ್ತುವಿನಂತೆಯೂ, ಗಂಥರ್ವನಗರದಂತೆಯೂ ಇಲ್ಲದ್ದು ಇದ್ದಂತೆ
ಕಾಣುತ್ತದೆ. ಎಂದು ಭಗವಂತನು ಹೇಳಿದ್ದಾನೆ.¹ ಪ್ರಪಂಚವು ಪ್ರಮಾಣ
ಸಿದ್ಧವಾದದ್ದು ಆದುದರಿಂದ ಸತ್ಯವಾಗಿ ಇರತಕ್ಕದ್ದು ಎಂದು ಹೇಳುವದು
ಭಗವಂತನ ವಾಕ್ಯಕ್ಕೆ ವಿರುದ್ಧವಾದದ್ದು ಮತ್ತು ಜ್ಞಾನಿಗಳ ಅನುಭವಕ್ಕೆ
ವಿರುದ್ಧವಾದದ್ದು.

ಗೀ. ಭಾ. 13-26 ಕ್ಷೇತ್ರಂಚ ಮಾಯಾಸಿವಿರ್ತದಂತಹಿನ್ನೆನತ್ತು. ಸ್ವಪ್ನದೃಷ್ಟಿ-
ವಸ್ತುವತ್ತು, ಗಂಥರ್ವನಗರವತ್ತು ಅಸಾರ್ಥವ ಸದಿವ
ಅವಭಾಸತ್ತೇ ||

ಆತ್ಮನ ಲಕ್ಷ್ಯಣ

ಯಚ್ಚಾಪ್ರೇಣ್ಯೇತಿ ಯದಾದತ್ತೀ ಯಚ್ಚಾತ್ತಿ ವಿಷಯಾನಿಹ |
ಯಚ್ಚಾಪ್ರಸ್ಯ ಸಂತತೋಽಭಾವಃ ತಸ್ಮಾದಾತ್ತೀತಿ ಕಂಧ್ಯತೇ ||

ಅರ್ಥ = ಯಚ್ಚಾಪ್ರೇಣ್ಯೇತಿ = ಯಾವುದು ಸರ್ವವನ್ನಾ ವ್ಯಾಸಿಸಿದೆಯೋ, ಯದಾದತ್ತೀ=ಸ್ಥಿತಿ ಕಾಲದಲ್ಲಿ ಯಾವದರಲ್ಲಿ ಎಲ್ಲವೂ ಇವೆಯೋ, ಯಚ್ಚಾತ್ತಿ ವಿಷಯಾನಿಹ=ಯಾವದರಲ್ಲಿಯೇ ಎಲ್ಲವೂ ಲಯ ವಾಗುತ್ತವೆಯೋ ಯಚ್ಚಾಪ್ರಸ್ಯ ಸಂತೋಭಾವಃ ಯಾವದು ಎಲ್ಲ ಕಾಲದಲ್ಲಿಯೂ ಎಲ್ಲ ದೇಶದಲ್ಲಿಯೂ “ಇಲ್ಲ” ಎಂದು ಅನ್ನಿಸಿ ಕೊಳ್ಳಬೇಕಿ ಇದೆಯೋ ಅದೇ ಆತ್ಮಾ, ಬ್ರಹ್ಮದ ಲಕ್ಷಣವೂ ಇದೆ ಅಗಿರುವದರಿಂದ ಭಾಷ್ಯಾಶಾರರು ಆತ್ಮಾಜ್ಞಾಬ್ರಹ್ಮ ಎಂದು ಹೇಳಿದಾಗಿರೆ.¹

ಇಲ್ಲಿ ಒಂದು ವಿಚಾರವನ್ನು ಮಾಡತಕ್ಕುದ್ದಿದೆ. ಜೀವನು ಚೇರೆ ಬ್ರಹ್ಮವು ಬೇರೆ ಪ್ರಪಂಚವು ಬೇರೆ ಎಂದು ಹೇಳಿದರೆ ಮೂರೂ ವಸ್ತು ಪರಿಖಿನ್ನಿಗಳಾಗುತ್ತವೆ. ಜೀವ ಎಂಬ ಸ್ವರೂಪದಲ್ಲಿ ಬ್ರಹ್ಮ ಇಲ್ಲವೆಂದರೆ ಬ್ರಹ್ಮವು ಸರ್ವ ವ್ಯಾಪಕವಾಗುವದಿಲ್ಲ. ಜೀವನ ಒಳಗೂ ಹೊರಗೂ ವ್ಯಾಸಿಸಬಹುದು. ಜೀವನ ಸ್ವರೂಪದಲ್ಲಿ ವ್ಯಾಪ್ತಿ ಇಲ್ಲವೆಂದಾಗುತ್ತದೆ. ಜೀವ ಎಂಬ ಸ್ವರೂಪವೂ ಬ್ರಹ್ಮ ಎಂದಾದರೆ ಮಾತ್ರ ಬ್ರಹ್ಮಕ್ಕೆ ವ್ಯಾಪಕತ್ವ ಬರುತ್ತದೆ. ಆಗ ಜೀವ ಎಂಬುವನು ಬ್ರಹ್ಮಕ್ಕೆಂತ ಬೇರೆಯಾಗಿಲ್ಲವೆಂದಾಗುತ್ತದೆ ಅದರೆ ತಿಳಿದವರೆನ್ನಿಸಿಕೊಂಡವರೂ ಜೀವನೂ ಸರವೂತ್ತನೂ ಭಿನ್ನರು ಎಂದೂ ಹೇಳಿ ಬ್ರಹ್ಮಕ್ಕೆ ವ್ಯಾಪಕತ್ವವನ್ನಾ ಹೇಳುತ್ತಾರೆ. ಇದು ಹೇಗೆ ಸಂಗತವಾಗುತ್ತದೆ? ಎಂಬುದನ್ನು ವಿಚಾರಿಸರಿಂದ ವಿಮುಕ್ತಿಸಲಿ. ಎರಡು ಫಿನ್ನವಾಗಿದ್ದರೆ. ಇದು ಅದಲ್ಲ. ಅದು ಇದಲ್ಲ = ಎಂಬ ನಾಜ್ಯಯಾದಿಂದ

(1) ಸೂ. ಭಾ 1-1-1 ಆತ್ಮಾಜ್ಞಾಬ್ರಹ್ಮ

ಎರಡಕ್ಕೂ ಸರ್ವವ್ಯಾಪಕತ್ವ ಬರುವದಿಲ್ಲವೆಂಬುದು ನಿಶ್ಚಯಾದಸೈಣಿಕ.

ಇಂತಹ ಸರ್ವ ವಾತ್ವಪಕ್ಷನಾದ, ಆತ್ಮನನ್ನ ಕಾಣಬೇಕಾದರೆ ದೇಹೇಂದ್ರಿಯಾದಿಗಳಲ್ಲಿ ನಾನು ನನ್ನವು ಎಂಬ ಭಾವಂತಿಯನ್ನು ಕಳೆದುಕೊಂಡು ನಿಜವಾದ ಆತ್ಮಸ್ವರೂಪದಲ್ಲಿಯೇ ನಿಂತವರಾಗುಬೇಕು.¹ ದೇಹೇಂದ್ರಿಯಾದಿಗಳಲ್ಲಿ ನಾನು ನನ್ನವು ಎಂಬ ಭಾವಂತಿಯಾಳ್ವವರು ಎಷ್ಟು ವಿಚಾರ ಮಾಡಿದರೂ ನೋಡಲಾರರು ದೇಹೇಂದ್ರಿಯಾಗಳಲ್ಲಿ ನಾನು ನನ್ನವು ಎಂಬ ಭಾವಂತಿಯಾಳ್ವವರಿಗೆ ಪರಮಾರ್ಥವಾಗಿರುವ ಆತ್ಮನು ಕಾಣಿಸುವದೇ ಇಲ್ಲ. ಪರ—ಮಾರ್ಥವಾಗಿಲ್ಲದ, ಇದ್ದಂತೆ ತೋರುವ ದೇಹೇಂದ್ರಿಯಾದಿ ಪ್ರಪಂಚವೇ ಸತ್ಯವಾದದ್ವಾಗಿ ಕಾಣುತ್ತದೆ. ಆದರೆ ಅವರು ಕಂಡಂತೆ ಪ್ರಪಂಚವು ನಿಜವಾಗಿ ಸತ್ಯವಾಗಿರುವದಿಲ್ಲ.² ಮಾಂ. ಶಾ. 2-31 ರಲ್ಲಿ ಸ್ವಪ್ನವುಹೇಗೆ ಇಲ್ಲದ್ದು ಇದ್ದಂತೆ ಕಾಣುತ್ತದೆಯೋ, ಮಾಯೆಯು ಇಲ್ಲದ್ದುಹೇಗೆ ಇದ್ದಂತೆ ಕಾಣುತ್ತದೆಯೋ ಹಾಗೆ ಈ ಪ್ರಪಂಚವು ಇಲ್ಲದ್ದು ಇದ್ದಂತೆ ಕಾಣುತ್ತದೆ ಎಂದು ಹೇಳಿರುತ್ತದೆ.³

ಸೂ.ಭಾ. 3,2 22 ರಲ್ಲಿ ಮೂತ್ರಾನೂತ್ರ ದ್ರವ್ಯಗಳು ಅಂದರೆ ಇಡೀ ಜಗತ್ತು ಅನಿದ್ಯೆಯಿಂದ ಕಲ್ಪಿತವಾಗಿರುವದರಿಂದ ನಿಜವಾಗಿ ಇರುವುದಿಲ್ಲ. ಆದುದರಿಂದ “ನೇತಿ” “ನೇತಿ” ಎಂದು ಮೂತ್ರಾನೂತ್ರ ದ್ರವ್ಯಗಳನ್ನು ಇಲ್ಲದವುಗಳನ್ನಾಗಿ ಶ್ರುತಿ ಹೇಳಿರುತ್ತದೆ.⁴

(1) ಭಾಂ. ಭಾ. 6-8-3 ಆತ್ಮತಬ್ದಿಸ್ಯ ನಿರುಪವದಸ್ಯ ಪ್ರತ್ಯಗಾತ್ಮನಿ
ಗವಾದಿತಬ್ದಿವರ್ತಾ ರೂಢತ್ವಾತ್ !

(2) ಮಾಂ. ಶಾ. 2-31 ಸ್ವಪ್ನಮಾಯೇ ಯಥಾದೃಷ್ಟೇ ಗಂಥವನಗರಂ
ಯಥಾ | ತಥಾ ವಿಶ್ವಮಿದಂ ಧ್ವಷ್ಟಂ ನೇದಾಂತೇಮು ವಿಚಕ್ಷಣೈः ||

(3) ಸೂ. ಭಾ. 3-2-22 ತತ್ತ ಕಲ್ಪಿತರೂಪ ಪ್ರತ್ಯಾಖ್ಯಾನೇನ ಬ್ರಹ್ಮಣಃ
ಸ್ವರೂಪಾವೇದನಮಿತಿ ನಿಂಬೇಯತೇ ||

ಮತ್ತೂ ಸಾರ್ವತ್ರಿಕಾನುಭವದಿಂದಲೂ ಪ್ರಪಂಚವು ಪರಮಾರ್ಥವಾಗಿ ಇರುವದಲ್ಲ. ಇದ್ದಂತೆ ತೋರುತ್ತದೆ ಎಂಬುದು ಗೊತ್ತಾಗುತ್ತದೆ. ಅದು ಹೇಗೆಂದರೆ ದೇಹೇಂದ್ರಿಯಾದಿಗಳಲ್ಲಿ ನಾನು ನನ್ನವು ಎಂಬುದು ಭಾರಂತಿ. ಇದಕ್ಕೆ ಅವಿದ್ಯೆಯೆಂದು ಹೇಶರು. ಈ ಅವಿದ್ಯೆಯು ಇರುವ ಜಾಗ್ರತ್ಸ್ವಷ್ಟುಗಳಲ್ಲಿಯೇ ಪ್ರಪಂಚವು ಕಾಣಿಸುತ್ತದೆ. ಅವಿದ್ಯೆ ಇಲ್ಲದ ಸುಖಪ್ರಿಯಲ್ಲಿ ಪ್ರಪಂಚ ಕಾಣಿಸುವುದಿಲ್ಲ. ಯಂತ್ರತ್ತೈ ಯಂತ್ರತ್ತೈ ಯಂದಸತ್ತೈ ಯಂದಸತ್ತೈ ಯಂತ್ರತ್ತೈ ತತ್ತತತ್ತೈ—ಎಂಬ ನಾಃಯದಿಂದ ಪ್ರಪಂಚವು ಅವಿದ್ಯಾ ಕಾಯಿವು ಪರಮಾರ್ಥವಾಗಿ ಇರುವದಲ್ಲ ಎಂಬುದು ಗೊತ್ತಾಗುತ್ತದೆ. ಭಾಷ್ಯಕಾರರು ಗೀತಾಭಾಷ್ಯ 13-26 ರಲ್ಲಿ ಹೀಗೆ ಹೇಳಿದ್ದಾರೆ.

ಹೇತ್ತ ವಿಷಯ ಹೇತ್ತದ ಸ್ವಭಾವ ಜಡಸ್ವಭಾವ	ಹೇತ್ತಜ್ಞವಿಷಯೀ ಹೇತ್ತಜ್ಞಸ್ವಭಾವ ಚೈತನ್ಯಸ್ವಭಾವ
--------------------------------------	---

ಒಂದನ್ನು ಮತ್ತೊಂದನ್ನಾಗಿಯೂ ತಿಳಿಯುವ ಒಂದರ ಧರ್ಮವನ್ನು ಮತ್ತೊಂದರ ಧರ್ಮವನ್ನಾಗಿಯೂ ತಿಳಿಯುವ ತಪ್ಪು ತಿಳಿವಳಿಕೆಯೇ ಗೀತೆಯ 13-26ನೆಯ ತೋರ್ಕೆಯಲ್ಲಿ ಹೇಳಿರುವ ಸಂಯೋಗ ಎಂಬ ಶಬ್ದದ ಅರ್ಥ. ಇದು ಹೇತ್ತ ಹೇತ್ತಜ್ಞರ ಸ್ವರೂಪವನ್ನು ವಿವೇಕ ಮಾಡಿ ಇದ್ದದ್ದು ರಿಂದ ಉಂಟಾದ್ದು ಎಂದೂ ಇದಕ್ಕೆ ಅಧ್ಯಾತ್ಮವನೆಂದು ಹೇಶರು. ಎಂದೂ ಈ ಅಧ್ಯಾತ್ಮವನೇ ಪ್ರಪಂಚಕ್ಕೆ ಕಾರಣ ಎಂದೂ ಹೇಳಿರುತ್ತದೆ.¹

(1) ಗೀ.ಭಾ 13-26 ಹೇತ್ತಹೇತ್ತಜ್ಞಯೋಃ ವಿಷಯವಿಷಯಣೋಃ ಭೀನ್ನ ಸ್ವಭಾವಯೋಃ ಇತರೇತರತದ್ವಮಾರ್ಥಾಸಲಕ್ಷಣಃ ಸಂಯೋಗಃ, ಹೇತ್ತಹೇತ್ತಜ್ಞಸ್ವರೂಪವನೆಕಾಭಾವನಿಬಂಧನಃ ರಚ್ಚಿತ್ತಕಾದಿಸಾಂ ತದ್ವವೇಕಜ್ಞಸಾಭಾವಾರ್ಥ ಅಧ್ಯಾತೋ ಸಿತಸರ್ವರಚತಾದಿಸಂಯೋಗವಾರ್ಥ, ಸೋಽರ್ಯಂ ಅಧ್ಯಾತ್ಮಸ್ವರೂಪಃ ಮಾರ್ಥಜ್ಞನಲಕ್ಷಣಃ

ವಿಧಾಜ್ಞನಕಾರ್ಯವು ಪರಮಾರ್ಥವಾಗಿರುವದಲ್ಲವೇಂಬುದು ಸರ್ವ
ರಿಗೂ ತಿಳಿದ ವಿಷಯವೇ ಆಗಿದೆ.

ಆತ್ಮನು ಮಾತ್ರ ಕಲ್ಪನೆಗೆ ಆಸ್ತಿದನಾಗಿ ಆತ್ಮಲಿತನಾಗಿರುವದರಿಂದ ಪರಮಾರ್ಥವಾಗಿ ಇರತಕ್ಕವನೇಂದು ಗೊತ್ತಾಗುತ್ತದೆ. ಆತ್ಮನು ಇಲ್ಲವೇಂದು ಯಾರಿಂದಲೂ ಹೇಳುವದಕ್ಕಾಗುವದಿಲ್ಲ. ನಿಕೆಂದರೆ ಇತ್ಯನು ಇಲ್ಲವೇಂದು ಹೇಳುವವನೇ ಆತ್ಮನಾಗಿರುವದರಿಂದ ತಾನು ಇಲ್ಲ ಎಂದು ಹೇಳುವದಕ್ಕಾಗುವ ದಿಲ್ಲವಾದುದರಿಂದ ಇತ್ಯನು ಸತ್ಯನು ಎಂಬುದು ಸಿದ್ಧವಾಗುತ್ತದೆ.

ಭಾಷ್ಯಕಾರರು ಅಧ್ಯಾತ್ಮವನ್ನು ಅನಾದಿಯಾದದ್ದೀಂದು ಹೇಳಿದ್ದರೂ ಅದಕ್ಕೆ ವಿಬಾಹದ ವಾಗಿ ಪಂಚಪಾದಿಕಾಕಾರದೀಂಬ ವ್ಯಾಖ್ಯಾನಕಾರರು ಅಧ್ಯಾತ್ಮವನ್ನು ಕಾರ್ಯವನ್ನಾಗಿಯೂ ಇದಕ್ಕೆ ಉಪಾದಾನ ಕಾರಣವು ಮಾಲಾ ವಿದ್ಯೆಯು ಎಂದೂ ಭಾಷ್ಯಕಾರರೇ ಸುಂಹಲವಿದ್ಯೆಯನ್ನು ಹೇಳಿರುವಂತೆ ಭಾಷ್ಯಕಾರರ ಒಂದು ಪದವನ್ನು ಮಾರು ಪದಗಳನ್ನಾಗಿ ಒಡೆದು ಈ ಅರ್ಥವನ್ನು ಭಾಷ್ಯದೊಳಕ್ಕೆ ತುಂಬಿದರು. ಅದು ಹೇಗೆಂದರೆ ಭಾಷ್ಯಕಾರರು ವಿಧಾಜ್ಞನ ನಿವಿತ್ತಃ....ವ್ಯವಹಾರಃ=ಎಂದು ಬರೆದಿದ್ದಾರೆ. ಇವರು ಹೇಳಿರುವ ವಿಧಾಜ್ಞನನಿವಿತ್ತಃ ಎಂಬ ಒಂದು ಪದವನ್ನು ಒಡೆದು ಮಾರು ಪದಗಳನ್ನಾಗಿ ಮಾಡಿದರು. ವಿಧಾಜ್ಞ ಅಜ್ಞನ ನಿವಿತ್ತಃ ಎಂದು ಮಾಡಿದರು.

ವಿಧಾಜ್ಞ ಎಂದರೆ ಅನಿವರ್ಚನೀಯವಾದ ಎಂಬ ಹೊಸ ಅರ್ಥವನ್ನು ಕಲ್ಪಿಸಿದರು.

ಅಜ್ಞನ ಎಂದರೆ ಜಗತ್ತಿಗೆ ಉಪಾದಾನ ಕಾರಣವಾದ ನಿಸ್ತು=ಎಂದು ಆಸಂಭವವಾದ ಅರ್ಥವನ್ನು ಕಲ್ಪಿಸಿದರು.

ನಿವಿತ್ತಃ—ಎಂದರೆ ಉಪಾದಾನ ಕಾರಣಂ ಎಂದು ಇಲ್ಲದ ಅರ್ಥವನ್ನು ಕಲ್ಪಿಸಿದರು.

ఒట్టు అధ్వరేనేందరే మాలావిద్యేయు జగత్కిగే ఖపాదాన కారణవాద ఆవిష్కారణీయవస్తు=ఎందు ఆశంభవవాద ఆధ్వర్యవస్తు కల్పిసిదరు. వ్యాఖ్యానకారు కేళిరువదన్ను ఆనుసరిసువదు స్వభావవాద పండితర పద్ధతి! ఆ పద్ధతియంతి 3, 4 శాస్త్రగళల్లి నిష్ఠాతరాద పండితరూ వ్యాఖ్యానకారరాద పంచవాదికాకారన్నే ఆనుసరిసుత్తా బందరు. ఈగలూ—భాష్యదళ్ల మాలావిద్యేయన్ను హేళిల్ల ఎందూ సూచిసియూ ఇల్ల ఎందూ, ఒప్పిదరి ద్వేష్టతవాగుత్తదే— ఎందూ హేళిదరూ నిద్వ్యాంసరూ ములాధిపతిగళూ ఆ మాలావిద్యా వాదవస్తు బిదులు సిద్ధరాగిరువంతి కాణువదిల్ల. అదన్నే రక్షిసలు వ్రయత్తుపడుత్తారే పం॥ పా॥ శ్రుటి 20రల్ల మాలావిద్యాలక్షణ వస్తు ఈ రీతియల్లి హేళిరుత్తదే.

శ్రుతిస్క్యుల్తిపురాణేము యేయం నామవరాపబీజం, ఆవ్యా— కృతం, అవిద్యా, మాయా, ప్రకృతిః, ఆగ్రాహణం, ఇతాయాదితచ్ఛేపః ప్రతిపాదితా, సజసద్ధిస్వా, జ్ఞానబాధ్యా, ఆనాద్యనివిషచ్చనీయః— వస్తుభూతా, బ్రిచ్ఛాల్యాల్యా, బ్రహ్మవిషయా, అధ్యాత్మాదిసవస్వ ప్రపంజస్య ఖపాదానకారణీభూతా, మాయా, అవిద్యేతీసామాన్య విదితా, భావరూపా, మాలావిద్యా, ఎందు ముంతాగి వణ్ణసిరుత్తారే.

సృష్టిగే పూఫదల్ల ఆత్మనొఱ్చునే ఇద్దను=ఎందు హేళివ శ్రుతిగళిగే ఆనాద్యనివిషచ్చనీయవస్తుభూతవాద మాలావిద్యేయూ ఇత్తు ఎందు హేళిదరి నిరోధవు బరువదిల్లనే?

ద్వేష్టతవాగువదిల్లనే ?

వస్తువు జ్ఞానదింద బాధ్యవాగుత్తదేయే ?

బాధ్యవాగుదిద్దరి ద్వేష్టతవే ఆగువదిల్లనే ?

ಅದ್ವೈತಕಾನಿಯಾಗುವದಿಲ್ಲವೇ ?

ಇದೆಲ್ಲವನ್ನೂ ವಿಚಾರಪರರು ವಿವರಿಸಬೇಕೆಂದು ಹೇಳತಕ್ಕದ್ದೇ ಸಿದ್ದಿ ? ಅನಾರ್ಥಿಕವಚನಿಯವಸ್ತು ಭೂತವಾದ ಮೂಲಾವಿದ್ಯೆಯನ್ನು ಅಂಗೀಕರಿಸಿದರೆ ಯಾವ ಯಾವ ದೋಷಗಳು ಬರುತ್ತವೇ ? ಎಂಬದನ್ನು ಈ ಕೆಳಗೆ ಶಾಖಿಸಿರುತ್ತೇನೆ.

(1) ಸೃಷ್ಟಿಗೆ ಪೂರ್ವದಲ್ಲಿ ಆತ್ಮನೊಬ್ಬನೇ ಇದ್ದನು ಎಂಬ ಶ್ರಾತಿವಾಕ್ಯಗಳಿಗೆ ವಿರೋಧವಾಗುತ್ತದೆ.

(2) ಮೂಲಾವಿದ್ಯೆಯು ನಿಜವಾಗಿ ಇರುವದಲ್ಲ, ಜ್ಞಾನದಿಂದ ಬಾಧಿತವಾಗುತ್ತದೆ, ಆದ್ವರಿಂದ ವಿರೋಧ ಬರುವದಿಲ್ಲ—ಎಂದರೆ ಬಾಧಿತವಾದ ಮೇಲೆ ಅದ್ವೈತವಾಗಲಿ. ಅದು ಇರುವವರಿಗೆ ದ್ವಿತ್ವತವೇ ಆಗುತ್ತದೆ. ಯಾವಾಗಲೂ ಅದ್ವೈತವೇ ಎಂಬುದಕ್ಕೆ ವಿರೋಧ ಬರುತ್ತದೆ.

(3) ಜ್ಞಾನವು ಅನಿವರ್ಚನಿಯವಸ್ತುವನ್ನಾಗಲೇ ನಿರ್ವಚನಿಯವಸ್ತುವನ್ನಾಗಲಿ ಬಾಧಿಸುವದಿಲ್ಲ. ವಸ್ತುವನ್ನು ಪ್ರಕಾಶಪಡಿಸುತ್ತದೆ—ಎಂಬ ಅನುಭವಕ್ಕೂ ಭಾಷ್ಯವಾಕ್ಯಗಳಿಗೂ ವಿರೋಧವಾಗುತ್ತದೆ.

(4) ಮೂಲಾವಿದ್ಯೆಯು ಬ್ರಹ್ಮವನ್ನೇ ಆಶ್ರಯಿಸಿರುತ್ತದೆ, ಬ್ರಹ್ಮವನ್ನೇ ವಿಷಯವಾಡಿಕೊಡಿರುತ್ತದೆ—ಎಂದು ಹೇಳುತ್ತಾರೆ. ಭಾಷ್ಯಕಾರರು ಬ್ರಹ್ಮವು ವಿಷಯವೇ ಅಲ್ಲ ಎಂದು ಹೇಳಿರುವದಕ್ಕೆ ಇದು ವಿರೋಧವಾಗುತ್ತದೆ.¹

(5) ಮೂಲಾವಿದ್ಯೆಯು ಬ್ರಹ್ಮವನ್ನು ಆಶ್ರಯಿಸಿಕೊಂಡಿರುತ್ತದೆ

(1) ಸೂ. ಭಾ. ಜ್ಞಾನಂ ತು ಜ್ಞಾಪಕಂ, ನ ಕಾರಕವಾ ||

ಬೃ. ಭಾ. ಜ್ಞಾನಂ ನ ವಸ್ತುನುತ್ತಾ ||

(2) ಸೂ. ಭಾ. ಅಧ್ಯಾತ್ಮ. ಕಥಂ ಪುನರವಿಷಯೇ ಬ್ರಹ್ಮಣಿ ಅಧ್ಯಾತ್ಮಸೂರ್ಯ ವಿಷಯತದ್ವಾರಾವಾ ?

ಎಂದು ಹೇಳುತ್ತಾರೆ. ಜ್ಞಾನವು ಜೀವನನ್ನು ಅಶ್ರಯಿಸಿಕೊಂಡುಬರುತ್ತದೆ. ವಿದ್ಯಾವಿದ್ಯೆಗಳು ಭಿನ್ನಭಿನ್ನ ಸ್ಥಳಗಳಲ್ಲಿ ಇರುವವಾದ್ದರಿಂದ ಇವೆಡಕ್ಕೂ ಪರಸ್ಪರಭಾಷ್ಯಬಾಧಕತ್ವ ಸಂಭವಿಸುವದಿಲ್ಲ,

(6) ಮೂಲಾವಿದ್ಯೆಯು ಜಾಗ್ರತ್ತಪ್ರಸ್ವಸುಪ್ರಸಿಗಳಿಂಬ ಮೂರು ಅವಸ್ಥೆಗಳಲ್ಲಿಯಾ ದಂಡಾಯವಾನವಾಗಿರುತ್ತದೆ ಎಂದು ಹೇಳುತ್ತಾರೆ. ಮೂರು ಅವಸ್ಥೆಗಳಲ್ಲಿಯಾ ಇದ್ದರೆ ದ್ವೈತವೇ ಪರಮಾರ್ಥವಾಗುತ್ತದೆ, ಅದ್ವೈತಹಣಿಯಾಗುತ್ತದೆ.

(7) ನಿರ್ವಿಕಲ್ಪಕಸಮಾಧಿಯಲ್ಲಿ ಇರುವದಿಲ್ಲವೇ ಹೀಗೆ ವದಾದರೆ ಹೀಗೆಂದು ಹೇಳುವವನಿಗೂ ಕೇಳುವವನಿಗೂ ಸಮಾಧಿಗೊಳಿಸಿದರು ವದರಿಂದ ಬರಿಯ ಶಬ್ದಪ್ರಮಾಣವನ್ನೂಗಿ ನಂಬಬೇಕಾಗುತ್ತದೆ.

(8) ಅಜ್ಞಾನವನನ್ನು ಬಾಧಿಸಲು ಜ್ಞಾನವೇ ಬರಬೇಕಿಲ್ಲವೇ? ನಿರ್ವಿಕಲ್ಪಕಸಮಾಧಿಯಲ್ಲಿ ಜ್ಞಾನವಿರುತ್ತದೆಯೆಂಬೇ? ಜ್ಞಾನವಿದ್ದರೆ ನಿರ್ವಿಕಲ್ಪಕಸಮಾಧಿಯಾಗುತ್ತದೆಯೆಂಬೇ?

(9) ಮೂಲಾಜ್ಞಾನವು ನಿರ್ವಿಕಲ್ಪಕ ಸಮಾಧಿಯಲ್ಲಿ ಹೋಗಿದ್ದರೆ ಪುನಃ ಎಚ್ಚರಕ್ಕೆ ಬರಲು ಕಾರಣವಿಲ್ಲದಹಾಗಿ ಆಗುವದಿಲ್ಲವೇ?

(10) ಭಾಷ್ಯಕಾರರು ಏನನ್ನು ಶೋರಿಸಬೇಕಾದರೂ ಮೂರು ಅವಸ್ಥೆಗಳಲ್ಲಿಯೇ ಶೋರಿಸಬೇಕು⁽¹⁾ ಎಂದು ಹೇಳಿರುವ ವಾಕ್ಯಕ್ಕೆ ವಿಶೋಧವಾಗುವ ದಿಲ್ಲವೇ?

(11) ಶ್ರೀ ರಾಮಾನುಜಾಚಾರ್ಯರು ಹೇಳುವ ಸೂಕ್ತ ಅಚಿತ್ತಗೂ ಮೂಲಾವಿದ್ಯೆಗೂ ಏನು ಭೇದ?

(1) ಮಾಂ. ಭಾ. 1-7 ಯದಿ ಹಿ ತ್ರೈವಸಾತ್ತವಿಲಕ್ಷಣಂ ತುರೀಯ ಮನ್ಯತ್. ತತ್ತ್ವತ್ತಿಪತ್ತಿದ್ವಾರಾಭಾವಾತ್ ಶಾಸ್ತ್ರೋಪದೇಶಾನಂಧಕ್ಯಂ, ಶಾಸ್ತ್ರತಾಪತ್ತಿವಾಽ |

(12) ಸೂಕ್ತ ಅಚಿತ್ತೇಕೆ ಜ್ಞಾನಬಾಧ್ಯವಲ್ಲ ? ಇದೇಕೆ ಜ್ಞಾನ ಬಾಧ್ಯವಾಗುತ್ತದೆ ?

(13) ಮೂಲಾವಿದ್ಯೆಯ ಪರಿಣಾಮವೇ ದೇಹಾದಿಜಗತೀಲ್ಲವೂ ಅಗಿರುವದರಿಂದ ವಿದ್ಯೆಯಿಂದ ಮೂಲಾವಿದ್ಯೆಯು ಹೊಂಗುತ್ತದೆ ಎಂದು ಒಪ್ಪಿಕೊಂಡರೂ ದೇಹರೂಪದಲ್ಲಿರುವದರಿಂದ ದೇಹ ಬಿದ್ಧ ಹೋದ ಮೇಲಯೇ ಮೋಕ್ಷ ಬರಬೇಕಾಗುತ್ತದೆ.(¹)

(14) ವಿದೇಹತಾಕಾಲಿನ ಏವ ಮೋಕ್ಷೋ ಮುಖ್ಯೋ ಮೋಕ್ಷಃ ಎಂದು ಹೇಳಿದರೆ ಜೀವನ್ಸ್ತ್ರೀಯನ್ನು ಹೇಳುವ ಭಾಷ್ಯಕಾರಿಗೆ ವಿರೋಧ ವಾಗುತ್ತದೆ.(²)

(15) ಶಂಕರಾಚಾರ್ಯರು ಜಗತ್ತಿಗೆ ಕಾರಣ ಬ್ರಹ್ಮ ಅಥವಾ ಅಧ್ಯಾತ್ಮ ಅಧ್ಯಾತ್ಮಕಲ್ಪಿತವಾಯಾ ಎಂದು ಹೇಳಿರುವದಕ್ಕೆ ಮೂಲಾ ವಿದ್ಯೆಯು ಉಪಾದಾನ ಕಾರಣವೆಂದರೆ ಭಾಷ್ಯವಾಕ್ಯಗಳಿಗೆ ವಿರೋಧ ಬರಲಿಲ್ಲವೇ ?

(16) ಅನಿವರ್ಚನೀಯವಸ್ತುಭೂತವಾದ ಮೂಲಾವಿದ್ಯೆಯು ಜ್ಞಾನ ಬಾಧ್ಯವಾಗುವುದು ಹೇಗೆ ? ಎಂಬುದಕ್ಕೆ ದೃಷ್ಟಾನ್ತವನ್ನು ಕೊಡಲು ಅನಿವರ್ಚನೀಯಶುಕ್ತರಚತ್ವವನ್ನು ಕಲ್ಪಿಸಿರುವುದು ಭಾಷ್ಯವಾಕ್ಯಕ್ಕೆ ವಿರುದ್ಧ ವಾದದ್ದಲ್ಲವೇ ? ಭಾಷ್ಯಕಾರರು ಪ್ರತ್ಯೇಕೀವ ಹಿ ಜೀವಲಂ ರಚತಮಿತಿ ಸತು ತತ್ತ್ವ, ರಚತಮಸ್ತಿ || ಎಂದು ಹೇಳಿದ್ದಾರೆ. ಯಾವ ಶಾಸ್ತ್ರಜ್ಞರೂ ಅನಿವರ್ಚನೀಯ ವಸ್ತುಶೈತಿಯನ್ನು ಒಪ್ಪಲಿಲ್ಲ.

(1) ಅದ್ವೈತಸಿದ್ಧಿ:ವಿದೇಹತಾಕಾಲಿನ ಏವ ಮೋಕ್ಷೋ ಮುಖ್ಯೋ ಮೋಕ್ಷಃ | ಜೀವನುಕ್ತೇ ಗಾರಣತ್ವಾತ್ ||

(2) ಸೂ. ಭಾ. 1-1-4 ಶಂಕರೇ ಪತಿತೇ ಅಶರೀರತ್ವಂ ಸ್ವಾತ್, ನ ಜೀವತಃ ಇತಿಚೇನ್ನು | ಸಶರೀರತ್ವಸ್ಯ ಮಿಥ್ಯಾಜ್ಞಾನ ನಿಮಿತ್ತತಪ್ತಾತ್ ||

(18) ಮಾಂ. ಕಾ. ಭಾ. 2-31 ಮಾಯಾ ನಾಮ ಅಸದ್ವಸ್ತುತ
ತೃಕೊ ಸದ್ವಸ್ತುತತೃಕೇವ ಅವಭಾಸಮಾ ನಾ ||

ಮಾಯೆಯು ಇಲ್ಲದ್ದು ಇದ್ದಂತೆ ತೋರುವುದು.

ಮಾಂ. ಕಾ. ಭಾ. 4-58 ಮಾಯೇತ್ಯವಿದ್ಯಪಾನಸ್ತಿ ಅಖಾತ್
ಮಾಯೆಯೆಂಬುದು ಇಲ್ಲದೇ ಇರುವ ವಸ್ತುವಿನ ಹೆಸರು.

ಈ ವಾಕ್ಯಗಳಿಗೆ ವಿರೋಧವು ಸ್ವಷ್ಟವಾಗಿದೆ.

ದೇಹೇಂದ್ರಿಯಾದಿಗಳಲ್ಲಿ ನಾನು ನನ್ನವು—ಎಂಬ ಜ್ಞಾನ ಏಭಾವ—
ಜ್ಞಾನ ಎಂಬುದನ್ನು ಎಲ್ಲರೂ ಬಲ್ಲರು. ಇದನ್ನು ಶಂಕರಾಚಾರ್ಯರು ಅವಿದ್ಯೆ
ಎಂದು ಹೇಳಿರುತ್ತಾರೆ. ಉಪಾಧಿ ಎಂದರೆ ಯಾವದು ಆತ್ಮನು ಸ್ವರೂಪ
ವಲ್ಲವೋ, ಅದರೆ ಆತ್ಮನು ಇದ್ವಾನೆ ಎಂದು ತಿಳಿಯುವುದಕ್ಕೆ ಬೇಕೇ ಬೇಕೋ,
ಅದಕ್ಕೆ ಉಪಾಧಿ ಎಂದು ಹೆಸರು. ಉದಾಹರಣೆಗೆ ಬಲ್ಲಿ, ವೈರು, ಸ್ವಿಚ್—
ಎಂಬುವುಗಳು ಎಲಕ್ಟ್ರಿಸಿಟೆಯಲ್ಲ, ಎಲಕ್ಟ್ರಿಸಿಟೆ ಇದೆ ಎಂದು ತಿಳಿಯಲು ಬಲ್ಲಿ,
ವೈರು, ಸ್ವಿಚ್ ಮುಂತಾದವು ಬೇಕೇ ಬೇಕು. ಆದುದರಿಂದ ಇವುಗಳನ್ನು
ಉಪಾಧಿ ಎಂದು ಕರೆಯುತ್ತಾರೆ. ಉಪಾದಿಗಳೇ ಎಲಕ್ಟ್ರಿಸಿಟೆಯಲ್ಲ. ಹೀಗೆಯೇ
ದೇಹೇಂದ್ರಿಯಾದಿಗಳು ಉಪಾಧಿಗಳು. ಈಗ ಸಾಮಾನ್ಯವಾಗಿ ಎಲ್ಲರೂ ದೇಹ
ವನ್ನು ನಾನು ಎಂತಲೂ ಇಂದ್ರಿಯಾದಿಗಳನ್ನು ನನ್ನವು ಎಂತಲೂ ತಪ್ಪಿಗಿ
ತಿಳಿದಿದ್ದಾರೆ.¹ ಈ ತಪ್ಪಿತಿಳಿವಳಿಯೇ ಆನಾದ್ಯಧ್ವಾಸ ಎಂದು ಭಾಷ್ಯ
ಓರರು ಹೇಳಿದಾರೆ.¹ ಈ ಆಧ್ಯಾತ್ಮಕ್ಕೆ ಕಾರಣವು, ಪ್ರತಿಷ್ಠಿಕ್ರಮದಿಂದ
ಫರಿಯಾಗಿ ತಿಳಿಯದೇ ಇರುವದು.

ತತ್ತ್ವ ಗ್ರಹಣಾಭಾವ ಏವ ಬೀಜಂ
ಅನ್ವಘಾ ಗ್ರಹಣಂ ಕಾರ್ಯಮೂ ||

(1) ಸೂ. ಭಾ. ಅಧ್ಯಾತ್ಮಭಾಷ್ಯ. ತಮೇತಮೇವಂಲಕ್ಷಣಂ ಅಧ್ಯಾತ್ಮಂ
ಪಂಡಿತಾ ಅವಿದ್ಯೇತಿ ಮನ್ಯಂತೇ ||

ಎಂದು ಭಾಷ್ಯಕಾರರು ಹೇಳಿರುತ್ತಾರೆ.

ಈ ಅವಿದ್ಯೆಯನ್ನು ಹೊಂದಿದ ಕೂಡಲೇ ಪ್ರಪಂಚವನ್ನು ನೋಡುತ್ತಾನೆ. ಪ್ರಪಂಚಕ್ಕೆ ಕಾರಣ ಯಾವುದು ಎಂದು ವಿಚಾರ ಮಾಡುತ್ತಾನೆ. ವಿಚಾರ ಮಾಡುವವನು ಯಾರು? ದೇಹೀಂದ್ರಿಯಾದಿಗಳಲ್ಲಿ ನಾನು ನನ್ನವು ಎಂಬ ವಿಧಾಜ್ಞಾನವುಳ್ಳವನೇ. ವಿಧಾಜ್ಞಾನ ಎಂದರೂ ಭಾವಂತಿ ಎಂದು ಅಂದರೂ ಒಂದೇ. ಭಾವಂತನೇ ಜಗತ್ತನ್ನು ನೋಡಿ ಕಾರಣವನ್ನು ಹೊಡುತ್ತಾನೆ. ಆದುದರಿಂದಲೇ ಒಬ್ಬೊಬ್ಬರು ಒಂದೊಂದು ಕಾರಣವನ್ನು ಹೇಳುತ್ತಾರೆ. ಯಾರೂ ಕಾರಣವನ್ನು ನೋಡಿದವರಲ್ಲ. ಸಾಂಖ್ಯರೂ ಯೋಗಿಗಳೂ ಶ್ರಿಗಂಗಳ ಸಾರ್ಥಕವಸ್ತುರೂಪವಾದ ಪ್ರಧಾನವು ಕಾರಣ ಮೆಂದು ಹೇಳುತ್ತಾರೆ. ಸ್ವೇಯಾಯಿಕರೂ ಸ್ವೇಶಿಕರೂ ಪರವಾಣಿವನ್ನು ಉಪಾದಾನ ಕಾರಣವನ್ನಾಗಿ ಹೇಳುತ್ತಾರೆ. ಪ್ರಾರ್ಥನೀಪೂರ್ವಕರು ಪ್ರಕೃತಿಯನ್ನು ಜಗತ್ತಾರಣವನ್ನಾಗಿ ಹೇಳುತ್ತಾರೆ.

ಪರಿಣಾಮವಾದಿಗಳಾದ ಶ್ರೀರಾಮಾನುಜಾಚಾರ್ಯರು ಸೂಕ್ತ ಅಭಿತ್ತನ್ನು ಜಗದುಪಾದಾನ ಕಾರಣವನ್ನಾಗಿ ಹೇಳುತ್ತಾರೆ.

ಮಾಧವದ್ವೈತಿಗಳು ಪ್ರಕೃತಿಯನ್ನು ಉದಾದಾನಕಾರಣವನ್ನಾಗಿ ಹೇಳುತ್ತಾರೆ.

ಭಾಷ್ಯವಾಖ್ಯಾನಕಾರರು ಶ್ರಿಗಂಭಾತ್ಮಿಕವಾದ ಮೂಲಾವಿದ್ಯೆಯನ್ನು ಜಗದುಪಾದಾನ ಕಾರಣವನ್ನಾಗಿ ಹೇಳುತ್ತಾರೆ.

ಶ್ರುತಿಗಳು ಬ್ರಹ್ಮವನ್ನು ಉಪಾದಾನ ಕಾರಣವನ್ನಾಗಿ ಹೇಳುತ್ತಿನೆ.

ಶಂಕರಾಚಾರ್ಯರು ಅಧ್ಯಾಸವೆಂಬ ಅವಿದ್ಯೆಯನ್ನು ಕಾರಣವನ್ನಾಗಿ ಹೇಳಿದ್ದಾರೆ.¹ ಮತ್ತೂ ಅಧ್ಯಾಸದಿಂದ ಕ್ಲಿತವಾದ ಮಾಯೆಯನ್ನು

(1) ಗೀ. ಭಾ. 13-26 ಅಧ್ಯಾಸಾತ್ ಸರ್ವಂ ಸಂಜ್ಞಾಯತೇ ।

ಉಪಾದಾನ ಕಾರಣವನ್ನಾಗಿಯೂ ಹೇಳಿದ್ದಾರೆ. ಅಥಾಯಾಸಕಲ್ಪಿತವಾಯಿಯು ಕಾರಣವೇಂದರೂ ಅಥಾಯಾಸ ಕಾರಣವೇಂದರೂ ಅಥಾಯಾಸಕಲ್ಪಿತವಾದದ್ದು ಇಲ್ಲ ದೂರದ್ವರೀಂದ ಅಥಾಯಾಸವೇ ಕಾರಣ ವೆಂದಾಗುತ್ತದೆ. ಬ್ರಹ್ಮವೇ ಜಗತ್ತಾರಣ ವೆಂದೂ ಹೇಳಿದ್ದಾರೆ.

ಬ್ರಹ್ಮ ಜಗತ್ತಾರಣವೆಂದರೆ ಬ್ರಹ್ಮವು ನಿರವಯವನ್ನಾ ನಿಷ್ಠಾಯವೂ ಆಗಿರುವದರಿಂದ ಅಥಾಯಾಸದಿಂದ ಬ್ರಹ್ಮದಲ್ಲಿ ಜಗತ್ತು ಕಲ್ಪಿತವಾಗಿದೆ—ಎಂದೇ ಅಧ್ಯ. ಇಲ್ಲಿಯೂ ಅಥಾಯಾಸವೇ ಕಾರಣವಾಗಿರುತ್ತದೆ.

ಜಗತ್ತು ಅಥಾಯಾಸದಿಂದ ಬ್ರಹ್ಮದಲ್ಲಿ ಕಲ್ಪಿತವಾಗಿದೆ—ಎಂಬುದು ಹೇಗೆ? ಎಂದು ಹೇಳಿದರೆ ಅಥಾಯಾಸವಿರುವ ಜಾಗ್ರತ್ತಾ ಸ್ವಪ್ನಗಳಲ್ಲಿ ಜಗತ್ತು ಕಾಣುತ್ತದೆ. ಅಥಾಯಾಸವಿಲ್ಲವ ಸುಷುಪ್ತಿಯಲ್ಲಿ ಜಗತ್ತು ಕಾಣುವುದಿಲ್ಲ. ಯತ್ನತ್ವತ್ವೇ ಯತ್ತಾಸತ್ತವಂ ಯದಸತ್ತವೇ ಯದಸತ್ತವಂ ತತ್ತತತ್ತಾಯ್ರಾಯವ್ಯಾ ಎಂಬ ನಾಯಾದಿಂದ ಅಥಾಯಾಸವಿದ್ದರೇ ಜಗತ್ತು ಕಾಣುತ್ತದೆ. ಅಥಾಯಾಸ ವಿಲ್ಲದಿದ್ದರೇ ಜಗತ್ತು ಕಾಣುವದಿಲ್ಲ ಎಂಬ ಕಾರಣದಿಂದ ಅಥಾಯಾಸದ ಕಾರ್ಯವು ಜಗತ್ತು ಎಂದು ನಿಂಬಯವಾಗುತ್ತದೆ.

ಅಥಾಯಾಸವೆಂದರೆ ತಪ್ಪುತ್ತಿಳಿವಳಿಕೆ. ತಪ್ಪುತ್ತಿಳಿವಳಿಕೆಯಿಂದ ಕಲ್ಪಿತ ವಾದದ್ದು ಪರವಾಧ್ಯವಾಗಿ ಇರುವದಲ್ಲ ಎಂದು ಸಿದ್ಧವಾಗುತ್ತದೆ.

ಆ ಅಥಾಯಾಸವೇಂಬ ತಪ್ಪುತ್ತಿಳಿವಳಿಕೆಯನ್ನು ಅನುಭವಾವಸಾನವಾದ ಬ್ರಹ್ಮಚಳ್ಳನದಿಂದ ಬಾಧಿಸಿಕೊಂಡರೆ ಸ್ವಸ್ವರೂಪದಲ್ಲಿಯೇ ನಿಲ್ಲುತ್ತಾನೆ. ಸ್ವಸ್ವರೂಪಾವಸ್ಥಾನವೇ ಮೋಕ್ಷವೆಂದು ಭಗವಂತನು ಹೇಳಿರುತ್ತಾನೆ.¹

ಬೃಹದಾರಣ್ಯಕಭಾಷ್ಯದಲ್ಲಿಯೂ ಸ್ವಸ್ವರೂಪಾವಸ್ಥಾನವನ್ನೇ ಮೋಕ್ಷವನ್ನಾಗಿ ಹೇಳಿರುತ್ತದೆ.²

1. ಭ. ಗೀ. ಭಾ. 18-66 ಸ್ವಸ್ವರೂಪಾವಸ್ಥಾನಂ ಮೋಕ್ಷಃ ||

2. ಬೃ. ಭಾ. 4-4-21 ಸ್ವಸ್ವರೂಪಾವಸ್ಥಾನಂ ಮೋಕ್ಷಃ ||

ಸೂತ್ರಭಾಷ್ಯದಲ್ಲಿಯೂ ಕೇವಲಾತ್ಮ್ಯಸ್ವರೂಪಾವಗತಿಯನ್ನೇ ಕೈಪಲ್ಪಿ
ವನ್ನಾಗಿ ಹೇಳಿರುತ್ತದೆ.¹ ದೇಹೇಂದ್ರಿಯಾದಿಗಳಲ್ಲಿ ನಾನು ನನ್ನವು ಎಂಬ
ವಿಧಾಜ್ಞಾನವನ್ನು ಅನುಭವಾವಸಾನವಾದ ತನ್ನ ಯಥಾರ್ಥಸ್ವರೂಪವಚಾಳಾನ
ದಿಂದ ಬಾಧಿತವಾದದ್ದನ್ನಾಗಿ ಮಾಡಿಕೊಂಡರೆ ಸ್ವಸ್ತರೂಪಾವಸ್ಥಾನವು
ಕಾನಾಗಿಯೇ ಸಿದ್ಧವಾಗುತ್ತದೆಯಾದುದರಿಂದ ವಿಧಾಜ್ಞಾನವನ್ನು
ಕಳಿದುಕೊಳ್ಳುವುದಕ್ಕೇ ಸಾಧನಗಳನ್ನು ಶಾಸ್ತ್ರದಲ್ಲಿ ಪ್ರತಿಪಾದಿಸಿರುತ್ತದೆ.
ಅನುಭವಾವಸಾನವಾದ ಬ್ರಹ್ಮಜ್ಞಾನದಿಂದ ಅಧ್ಯಾತ್ಮಸನ್ನು ಹೋಗಲಾಡಿಸಿ
ಕೊಂಡು ಸ್ವಸ್ತರೂಪದಲ್ಲಿ ನಿಲ್ಲುವುದೇ ಮೋಕ್ಷ || ಇದೇ ಶಂಕರ ಸಿದ್ಧಾನ್ತ ||

ಸಾಮಾನ್ಯವಾಗಿ ಜನರು ದೇಹೇಂದ್ರಿಯಾದಿಗಳಲ್ಲಿ ನಾನು ನನ್ನವು
ಎಂಬ ಭಾರ್ಯಂತಿಯಾಳ್ಳವರಾಗಿಯೇ ಪ್ರಪಂಚವನ್ನು ನೋಡುತ್ತಾರೆ. ಅವರಿಗೆ
ಅದು ಸತ್ಯವಾವದಾಗಿಯೇ ಕಾಣುತ್ತದೆ. ಅವರೇ ಅನುಭವಾವಸಾನವಾದ
ತತ್ತ್ವಜ್ಞಾನದಿಂದ ಆ ಭಾರ್ಯಂತಿಯನ್ನು ಕಳಿದುಕೊಂಡು ಶುದ್ಧ ಚೈತನ್ಯಾತ್ಮಕ
ಸ್ವರೂಪದಲ್ಲಿ ನಿಂತು ನೋಡಿದರೆ ಪ್ರಪಂಚವು ಹುಸಿತೋರಿಕೆ. ಆತ್ಮನೋಬ್ಧನೇ
ಪರಮಾರ್ಥವಾಗಿರತಕ್ಕವನು—ಎಂಬುದನ್ನು ಕಂಡುಕೊಳ್ಳುತ್ತಾರೆ.

ಆತ್ಮನು ಹೇಗೆ ಅದ್ವಿತೀಯನೇರೆ ಹಾಗೆಯೇ ಆತ್ಮಜ್ಞಾನವೂ
ಅದ್ವಿತೀಯವಾಗಿದೆ. ಆದುದರಿಂದ ಈ ಜ್ಞಾನವೂ ಇನ್ನೊಂದು ಜ್ಞಾನದಿಂದ
ಬಾಧಿತವಾಗಬಹುದಲ್ಲಿ? ಎಂದು ಶಂಕಿಸಲು ಇನ್ನೊಂದು ಜ್ಞಾನವೇ
ಇರುವದಿಲ್ಲ. ಈ ಜ್ಞಾನವೂ ಆತ್ಮನೋಬ್ಧನೇ ಪರಮಾರ್ಥ ಸತ್ಯನು.
ಅನಾತ್ಮವೇಲ್ಲವೂ ಭಾರ್ಯಂತಿಕಲ್ಪಿತವಾದದ್ದಿಂದು ತಿಳಿಸಿ ತಾನೂ ಅನಾತ್ಮ
ವಾಗಿರುವದರಿಂದ ಆತ್ಮನಲ್ಲಿ ಲಂಯವಾಗುತ್ತದೆ.

(1) ಸೂ. ಭಾ. 1-3-12 ವಿವೇಕಜ್ಞಾನಫಲಂ ಕೇವಲಾತ್ಮಾವಗತಿಃ ||

ಆತ್ಮನು ಅಪೇಕ್ಷೆಯನು

ತರುತ್ತಾತ್ಮಪ್ರವರ್ತಕರಾದ ಗೌತಮಿಯಿಗಳು ಯಾವದೊಂದು ಸಿದ್ಧವಾಗಬೇಕಾದರೂ ಪ್ರವಾಣದಿಂದಲೇ ಸಿದ್ಧವಾಗಬೇಕೆಂದು ತಿಳಿದು “ಓಂ ನಮಃ ಪ್ರಮಾಣಾಯ” ಎಂದು ಪ್ರಮಾಣಕ್ಕೆ ಮೋದಲು ನಮಸ್ಕರಿಸಿರುತ್ತಾರೆ; ಆದರೆ ಆತ್ಮನು ಪ್ರಮಾಣಸಿದ್ಧನಲ್ಲಿ ಸ್ವತ ಸ್ವಿಧಾನ. ಪ್ರಮಾಣಗಳೇ ಆತ್ಮನಿಂದ ಸಿದ್ಧವಾಗಬೇಕು ಎಂಬುದನ್ನು ಆವರು ತಿಳಿಯಲಿಲ್ಲ. ಪ್ರಮೇಯಗಳು ಪ್ರಮಾಣದಿಂದಲೇ ಸಿದ್ಧವಾಗಬೇಕೆಂಬುದು ನಿಜವಾದದ್ದು. ಪ್ರಮಾತ್ಮಿಸಿದ್ಧಿಗೇ ಪ್ರಮಾಣ ಬೇಕಿಲ್ಲ. ಮೋದಲು ಪ್ರಮಾತ್ಮನು ಸ್ವತಸ್ಸಿದ್ಧನಾಗಿ ಪ್ರಮಾಣಗಳನ್ನು ಸಿದ್ಧಿಸಬೇಕು. ಆನಂತರ ಪ್ರಮಾತ್ಮನು ಪ್ರಮಾಣಗಳಿಂದ ಪ್ರಮೇಯಗಳನ್ನು ಸಿದ್ಧಿಸಬೇಕು. ಮೋದಲು ಪ್ರಮಾತ್ಮಾ ಆನಂತರ ಪ್ರಮಾಣಗಳು ಆನಂತರ ಪ್ರಮೇಯಗಳು. ಪ್ರಮಾತ್ಮನು ಸ್ವತಸಿದ್ಧನಾಗಿ ಪ್ರಮೇಯಗಳ ಸಿದ್ಧಿಗಾಗಿ ಪ್ರಮಾಣಗಳನ್ನು ಬಯಸುತ್ತಾನೆ. ಇದು ಎಲ್ಲರ ಅನುಭವದಲ್ಲಿರತಕ್ಕ ವಿಷಯವಾಗಿದೆ.

ನಾನು ಇದ್ದೇನೆಯೋ ಇಲ್ಲವೋ ಎಂದು ಹುಚ್ಚನನ್ನು ಬಿಟ್ಟು ಮತ್ತೆ ಯಾರೂ ಸಂಶಯಪಡುವದಿಲ್ಲ. ಪ್ರಮಾತ್ಮಪಿನ ಸಿದ್ಧಿಗೇ ಪ್ರಮಾಣಗಳು ಬೇಕಿಲ್ಲದಿರುವದರಿಂದ ನಿಜವಾದ ಸ್ವತಸ್ಸಿದ್ಧನಾದ ಆತ್ಮನನ್ನು ಪ್ರಮಾಣಗಳು ಸಿದ್ಧಿಸಬೇಕೆ? ಎಂದಿಗೂ ಇಲ್ಲ. ಇವನು ಸ್ವತಸಿದ್ಧನು ಹೇಗೆ? ಎಂದರೆ ಆತ್ಮನು ಅಪರೋಕ್ಷನಾಗಿರುವದರಿಂದ ಎಂದು ಹೇಳಬೇಕು. ಅಪರೋಕ್ಷನು ಎಂದರೆ ತಾನು ತಾನಾಗಿಯೇ ತನ್ನನ್ನು ತನ್ನಿಂದಲೇ ತಿಳಿಯುತ್ತಾನೆ ಎಂದಧರ್ಮ. (1) ಇವನು ಪ್ರಮಾಣಗಳಿಗೆ ಸಿಕ್ಕತಕ್ಕವನಲ್ಲ. (1) ಪ್ರಮಾಣಗಳೇ ಇವನಿಂದ ಸಿದ್ಧವಾದವುಗಳಾಗಬೇಕು.

(1) ಸೂ. ಭಾ. ಅಥವಾಸಭಾಸ್ಯ. ಅಪರೋಕ್ಷತಾತ್ಮಜ್ಞ ಪ್ರತ್ಯಗಾತ್ಮಪ್ರಸಿದ್ಧೇಃ ||

(1) (ಕೇನ) ನತತ್ರ ಚಹುಗರಜ್ಞತಿ ನವಾಗ್ರಜ್ಞತಿ ನೋಮನಃ ||

ಅವಸ್ಥಾತ್ರಯ ವಿಚಾರ

ಅವಸ್ಥಾತ್ರಯ ವಿಚಾರದಿಂದಲೂ ಆತ್ಮಸೈಂಬಿನೇ ಪರಮಾರ್ಥಸತ್ಯನು. ಪ್ರಪಂಚವು ಪರಮಾರ್ಥವಾಗಿ ಇರುವದಲ್ಲಿ—ಎಂಬುದು ಸಿದ್ಧವಾಗುತ್ತದೆ.

ಅವರಸಿಹೈನು ಅಮರಕೋಶದಲ್ಲಿ ಹೇಳಿರುವಂತೆ (ವಿಶೇಷಃ ಕಾಲಿಕೋಟನಸ್ಥಾ) ಕಾಲದಲ್ಲಿ ಆಗತಕ್ಕ ವಿಶೇಷವು ಇಲ್ಲಿ ಅವಸ್ಥೆಯಲ್ಲ. ಮತ್ತೆನೇಂದರೆ ಪರಮಾತ್ಮನು ತೋರಿಕೊಳ್ಳುವ ಮಾರು ವಿಧ=ಎಂದು ಅರ್ಥ.

ಎಚ್ಚರ, ಕನಸು, ನಿದ್ರೆ ಎಂಬ ಮಾರು ಅವಸ್ಥೆಗಳನ್ನು ಪ್ರತಿಯೊಬ್ಬನೂ ಪ್ರತಿದಿನವೂ ಅನುಭವಿಸುತ್ತಲೇ ಇದ್ದಾನೆ.

ಈ ಮಾರೂ ಅವಸ್ಥೆಗಳನ್ನು ಸಾಮಾನ್ಯವಾಗಿ ದರ್ಶನಕಾರರೆಲ್ಲರೂ ಜಾಗರದ್ದೃಷ್ಟಿಯಿಂದಲೇ ವಿಚಾರ ವಾಡಿರುತ್ತಾರೆ. ಜಾಗ್ರತ್ತಿನಲ್ಲಿ ನಿಂತು ಸ್ವಪ್ನವನ್ನು ವಿಚಾರವಾಡಿ, ಸ್ವಪ್ನವೆಂಬುದು ಜಾಗ್ರತ್ತಿನ ಮನಸ್ಸಿನ ವಿಚಾರ, ಎಂದೇ: ತೀವ್ರಾನಿಸಿರುತ್ತಾರೆ.

ಮನಶ್ಯಾಸ್ತ್ರಜ್ಞರೂ ಕೂಡ ಹೀಗೆಯೇ ಹೇಳುತ್ತಾರೆ. ಎಚ್ಚರದಲ್ಲಿ ಮನಸ್ಯನಾಗಿದ್ದವನು ಸ್ವಪ್ನದಲ್ಲಿ ಮೃಗವಾಗಿರುತ್ತಾನಲ್ಲ? ಎಚ್ಚರದ ಮನಸ್ಸೇ ಅಲ್ಲಿದ್ದರೆ ಅದು ಹೇಗೆ ಒಪ್ಪುತ್ತದೆ? ಎಚ್ಚರದಲ್ಲಿ ಅನುಭವ ವಾಗಿರುವ ತನ್ನ ತಲೆಯನ್ನು ತಾನೇ ಕತ್ತಲಿಸಿ ತನ್ನ ಕೈಯ್ಯಲ್ಲಿ ಟ್ರೂಕೆಂಡು ತಾನೇ ವರ್ಣಿಸುವುದನ್ನು ಕನಸ್ಸಿನಲ್ಲಿ ನೋಡುತ್ತಾನಲ್ಲವೆ? ಎಚ್ಚರದ ಮನಸ್ಸು ಕನಸ್ಸಿನಲ್ಲಿದ್ದಿದ್ದರೆ ಇದು ಹೇಗೆ ಸಂಭವವಾಗುತ್ತದೆ? ಎಂದು ಕೇಳಿ ದರೆ “ಇದು ಅಬ್ಬಾಮರ್ಲ” ಸ್ವೀಕಾರಿಸಿ

ಶಂಕರಾಚಾರ್ಯರೂ ಗೌಡವಾದಾಚಾರ್ಯರೂ ಹೇಗೆ ಹೇಳುತ್ತಾರೆ? ಎಂದರೆ—

ಎಚ್ಚರದ ಜೀವ ಎಚ್ಚರದ ಪ್ರಮಾಣಗಳು ಎಚ್ಚರದ ಪ್ರಪಂಚ =
ಎಚ್ಚರಕ್ಕೇ ಕಟ್ಟಬಿಡ್ಡವುಗಳು.

ಸ್ವಪ್ನದ ಜೀವ ಸ್ವಪ್ನದ ಪ್ರಮಾಣಗಳು ಸ್ವಪ್ನದ ಪ್ರಪಂಚ ಸ್ವಪ್ನಕ್ಕೇ ಕಟ್ಟಬಿಡ್ಡವುಗಳು. ಸ್ವಪ್ನದ ಜೀವ ಸ್ವಪ್ನದ ಪ್ರಮಾಣ ಸ್ವಪ್ನದ ಪ್ರಪಂಚ ಎಚ್ಚರದಲ್ಲಿ — ಎಂದೆದ್ದಿರಿಂದ ಇವು ಬರಿ ತೊರಿಕೆಗಳು ನಿಜವಾಗಿ ಇರುವವಲ್ಲ. ಆತ್ಮಸಿಗೆ ಸೇರಿದವುಗಳಲ್ಲ, ಎಂದು ನಿರ್ಣಯವಾಗುತ್ತದೆ. ಹೀಗೆಯೇ ಎಚ್ಚರದ ಜೀವ ಎಚ್ಚರದ ಪ್ರಮಾಣಗಳು ಎಚ್ಚರದ ಪ್ರಪಂಚ — ಸ್ವಪ್ನದಲ್ಲಿಲ್ಲದಿರಿಂದ ಇವೂ ಬರಿ ಹೂಸಿ ತೊರಿಕೆಗಳು ಎಂದು ಸಿದ್ಧವಾಗುತ್ತವೆ. ಸ್ವಪ್ನದ ಜೀವನು ಎಚ್ಚರಕ್ಕೆ ಬರುವಹಾಗಿಲ್ಲದಿರುವದರಿಂದ ಎಚ್ಚರದಲ್ಲಿ ಬಂದದ್ದನ್ನೂ ಹೋದಿದ್ದನ್ನೂ, ಎಚ್ಚರದ ಜೀವನು ಸ್ವಪ್ನಕ್ಕೆ ಹೋಗುವಹಾಗಿಲ್ಲದಿರುವದರಿಂದ ಸ್ವಪ್ನದಲ್ಲಿ ಬಂದದ್ದನ್ನೂ ಹೋದಿದ್ದನ್ನೂ ನೋಡುವನ್ನು ಜೀವನಲ್ಲಿ ಏಂದೂ ಎರಡು ಅವಸ್ಥೆಗಳಲ್ಲಿಯೂ ಇರುವನ್ನು ಸಾಕ್ಷಿಸ್ತುಪಾನಾದ ಆತ್ಮಸೇಂದೂ ಸಿಕ್ಕಿಯವಾಗಿ ತಿಳಿದು ಬರುತ್ತದೆ. ಎಚ್ಚರದ ಜೀವ ಪ್ರಮಾಣ ಮತ್ತು ಪ್ರಪಂಚ ಸ್ವಪ್ನದ ಜೀವ ಪ್ರಮಾಣ ಮತ್ತೂ ಪ್ರಪಂಚ — ಯಾವಡಿಂದೂ ಸುಷುಪ್ತಿಯಲ್ಲಿ ಇಲ್ಲದಿರುವದರಿಂದಲೂ ಸಾಕ್ಷಿಸ್ತುಪಾನಾದ ಆತ್ಮ ಮಾತ್ರ ಮಾರು ಅವಸ್ಥೆಗಳಲ್ಲಿಯೂ ಇಲ್ಲ ಎಂದು ಅನ್ನಿಸಿಕೊಳ್ಳಬೇಕೆಂದು ಇರುವವರಿಂದಲೂ ಆತ್ಮನು ಪರಮಾರ್ಥ ಸತ್ಯನು ಎಂದು ಸಿದ್ಧವಾಗಬಹುದ್ದಿ. ಪ್ರಪಂಚವು ಬರಿ ಹೂಸಿ ತೊರಿಕೆಯರೂಪದ್ದು. ಅಸಂಗನಾದ ಆತ್ಮನ ಸ್ವರೂಪಕ್ಕೆ ಇವೆರಡೂ ಸೇರಿದವುಗಳಲ್ಲಿ ಇವು ಇರುವವುಗಳಲ್ಲ, ಎಂದೂ ಆತ್ಮನು ಮಾತ್ರ ಸಾಕ್ಷಿಸ್ತುಪಾನದಿಂದ “ಇಲ್ಲ” ಎಂದು ಅನ್ನಿಸಿಕೊಳ್ಳಬೇಕೆಂದು ಇರುವದರಿಂದ ಪರಮಾರ್ಥ ಸತ್ಯನು ಅದ್ವಿತೀಯನು ಅಖಿಂಡನು ವ್ಯಾಪಕನು ಎಂದೂ ಸಿದ್ಧವಾಯಿತು. ಸುಷುಪ್ತಿಗೆ ಹೋಗುವದಕ್ಕೆ ಮುಂಚೆ ಜೀವನಾಗಿದ್ದು, ಎಚ್ಚರಕ್ತ ನೇರಲೆ, ಜೀವನಾಗಿರುತ್ತಾನೆ ಮಧ್ಯೇ ಜೀವನಾಗಿ ಇರಲಿಲ್ಲಎಬುದು ಸರಿಯಲ್ಲ ಅಲ್ಲಿಯೂ ಇದ್ದು ಏಂದು ಅನುಮಾನ ಮಾಡಬೇಕು — ಎಂದೆಲ್ಲ ಸುಷುಪ್ತಿಯನ್ನು ನೀವೇ ಅನುಭವಿಸಿದ್ದೀರಲ್ಲ ಅಲ್ಲಿ ಜೀವನಾಗಿ ಇಲ್ಲದ್ದನ್ನು ಅನುಭವಕ್ಕೆ ವಿರುದ್ಧವಾಗಿ ಅನುಮಾನ

ಮಾಡಿದರೆ ಅದು ಪ್ರಮಾಣಸಿದ್ಧವಾಗುತ್ತದೆಯೇ? ಇಲ್ಲ. ಸುಷುಪ್ತಿಯಲ್ಲಿ “ನಾನು ಇದ್ದೀನೇ” ಎಂಬ ಅನುಭವವೂ ಇಲ್ಲಿದ್ದರಿಂದ ಆತ್ಮನೂ ಇರಲಿಲ್ಲ ಎಂದೇ ಏಕೆ ಹೇಳಬಾರದು? ಎಂದರೆ ಎಚ್ಚತ್ತ ಮೇಲೆ “ನಾನು ಸುಖವಾಗಿ ನಿದ್ದೆಮಾಡಿದೆನು. ಏನನ್ನೂ ತಿಳಿಯಲಿಲ್ಲ.” ಎಂದು ಹೇಳುವದರಿಂದ ತಾನೇ ಇಲ್ಲಿದೆ ನಾನು ಸುಖವಾಗಿ ನಿದ್ದೆಮಾಡಿದೆನು ಎಂದು ಹೇಳುವದು ಹೇಗೆ? ಹೀಗೆ ಹೇಳುವದರಿಂದ ಜೀವರೂಪದಿಂದ ಇರಲಿಲ್ಲ; ಸಾಕ್ಷಿರೂಪ ದಿದ ಇದ್ದನು. ಜೀವತ್ವವನ್ನು ಕಳೆದುಕೊಂಡ ಸಾಕ್ಷಿರೂಪವೇ ಇವನ ಪರಮಾರ್ಥ ಸ್ವರೂಪವು, ಇವನೇ ಉಪಾಧಿಯಿಂದ ಜೀವನೆಂದು ಎಚ್ಚರದಲ್ಲಿ ವ್ಯವಹರಿಸಲ್ಪಟ್ಟಿದ್ದಾನೆ ಎಂದೂ ನಿಜರುಂಬಾಯಿತು.¹

ವ್ಯಾಖ್ಯಾನಕಾರರು ಮೂರು ಅವಸ್ಥೆಗಳಲ್ಲಿಯೂ ದಂಡಾಯವಾನ ವಾಗಿ ಮೂಲಾವಿದ್ಯೆಯು ಇರುತ್ತದೆ ಎಂದು ಹೇಳುತ್ತಾರೆ. ವಿವರಣಾ ಚಾರ್ಯರು ಬ್ರಹ್ಮದಲ್ಲಿ ಆವಿದ್ಯಾಸಾಂಕರ್ಯಪರಿಹಾರಾರ್ಥವಾಗಿ ಜೀವಬ್ರಹ್ಮ ವಿಭಾಗವು ಅನುವಾನದಿಂದ ಸಿದ್ಧಿಸಲ್ಪಡುತ್ತದೆ. ಎಂದು ಬರೆದಿದ್ದಾರೆ.

ಅವರ ಅನುಭವದಲ್ಲಿಯೇ ಗಾಢಸಿದ್ದಿಯಲ್ಲಿ ಏನನ್ನೂ ನೋಡಲಿಲ್ಲ ಎಂಬು ಸಿದ್ಧಿವಾಗಿದೆ. “ಏನನ್ನೂ ತಿಳಿಯಲಿಲ್ಲ. ಸುಖವಾಗಿ ನಿದ್ದೆಮಾಡಿದೆನು” ಎಂದು ಎಚ್ಚತ್ತ ಮೇಲೆ ಹೇಳುವದರಿಂದ ಯಾವದೂ ಇರಲಿಲ್ಲ ಎಂಬುದು ಗೊತ್ತಾಗುತ್ತದೆ. ಅನುಭವಕ್ಕೆ ವಿರುದ್ಧವಾಗಿ ಜೀವಬ್ರಹ್ಮ ವಿಭಾಗವಿತ್ತು ಎಂದು ಅನುವಾಡಬಹುದಿ? ಅನುಭವಕ್ಕೆ ವಿರುದ್ಧವಾದ ಅನುವಾನವು ಪ್ರಮಾಣವಾಗುವದಿಲ್ಲವಲ್ಲ?

(1) ಸೂ. ಭಾ. ಸ್ವಪ್ನಾನ್ತಿ ಬುದ್ಧಾನ್ತಿ ಯೋರುಭಯೋರಿತರೇತರವ್ಯಾಭಿ ಚಾರಾತ್ ಆತ್ಮಸೋ ಅಸನಾಪ್ಯಾಗತತ್ವಂ ಸಂಪ್ರಸಾದೇ ಚ ಪ್ರಸಂಚ-ಪರಿತ್ಯಾಗೇನ ಸದಾತ್ಮನಾ ಸತ್ಯಂಪತ್ತಿ ನಿರ್ವಿಶ್ವ ಪ್ರಂಚ-ಸದಾತ್ಮತ್ವಂ ಪ್ರಪಂಚಸ್ಯ ಬ್ರಹ್ಮಪ್ರಭವತ್ಯಾತ್ ಚಾರ್ಯಕಾರಣಾನನ್ಯತ್ವನಾಷಯೇನ ಬ್ರಹ್ಮಾವ್ಯತಿರೇಕಃ || ಇತಾದಿ ||

ವಾರ್ಯಾಖ್ಯಾನಕಾರರು ಹೇಳುವಂತೆ ಮೂರು ಅವಸ್ಥೆಗಳಲ್ಲಿಯೂ ದಂಡಾಯವಾನವಾಗಿ ಮೂಲಾವಿದ್ಯೆಯು ಇದ್ದರೆ ಮೂಲಾವಿದ್ಯೆಯು ಬ್ರಹ್ಮದಂತೆ ಪರಮಾರ್ಥವಾದದ್ದು ಆಗುವದಿಲ್ಲವೇ? ಆಗ ದ್ವೈತವೇ ಆಗುವದಿಲ್ಲವೇ? ಭಾಂದೋಗ್ಯದಲ್ಲಿ ಸುಷುಪ್ತಾ ಜೀವಃ ಜೀವತ್ವವಿನಿ ಮುರ್ಕ್ತಂ ಸ್ವಂ ದೇವತಾರೂಪಂ ಆಪ್ಯೇತ್ ಎಂದು ಬರೆದಿರುವದಕ್ಕೆ ವಿರುದ್ಧ ವಾಗುವುದಿಲ್ಲವೇ?

ಬೃಹದಾರಣ್ಯಕದಲ್ಲಿ ಪಶ್ಚಿಮ ಪ್ರೇನಪಶ್ಚಿತ್ತ ನ ತು ತದ್ವಿತೀಯಮಸ್ತಿ ಎಂದು ಶ್ವಷ್ಟವಾಗಿ “ಆತ್ಮನು ಸೋಽದುವವನಾಗಿದ್ದಾನೆ. ಅಲ್ಲಿ ಎರಡನೆಯದು ಇಲ್ಲ; ಆದ್ದರಿಂದ ಸೋಽದುವದಿಲ್ಲ.”¹ ಎಂಬ ವಾಕ್ಯಕ್ಕೆ ವಿರೋಧವಾಗ ಲಿಲ್ಲವೇ?

ನಿರ್ವಿಕಲ್ಪಕ ಸಮಾಧಿಯಲ್ಲಿ ಮೂಲಾ ವಿದ್ಯೆಯು ಇರುವದಿಲ್ಲ. ಆದುದ ರಿಂದ ಅದು ಪರಮಾರ್ಥವಾದದಾಗುವದಿಲ್ಲ ಎಂದು ಹೇಳುವದಾದರೆ ಅಲ್ಲಿ ಅವಿದ್ಯೆಯನ್ನು ಕಳೆಯಲು ವಿದ್ಯೆ ಇರುತ್ತದೆಯೆ? ವಿದ್ಯೆ ಇದ್ದರೆ ನಿರ್ವಿಕಲ್ಪಕ ಸಮಾಧಿಯಾಗುತ್ತದೆಯೆ? ವಿದ್ಯೆ ಇಲ್ಲಿದ್ದರೆ ಅವಿದ್ಯೆಯು ಏತರಿಂದ ಹೊಗುತ್ತದೆ?

ನಿರ್ವಿಕಲ್ಪಕ ಸಮಾಧಿಯಲ್ಲಿ ಅವಿದ್ಯೆಯು ಹೊಗಿರುತ್ತದೆ ಎಂದು ಒಪ್ಪಿಕೊಂಡರೂ ಸಮಾಧಿಸ್ಥನು ಎಚ್ಚರಕ್ಕೆ ಬಂದೇ ಮೂಲಾವಿದ್ಯೆಯು ಸಮಾಧಿಯಲ್ಲಿ ಇರಲಿಲ್ಲ ಎಂದು ಹೇಳಬೇಕಿಲ್ಲವೇ? ಎಚ್ಚರದ ಪ್ರಪಂಚಕ್ಕೆ ಕಾರಣವಾದ ಮೂಲಾವಿದ್ಯೆಯು ಹೊಡದ್ದು ಪುನಃ ಹೇಗೆ ಬರುತ್ತದೆ?

(1) ಬೃ.

ಪಶ್ಚಿನ್ ಪ್ರೇನಪಶ್ಚಿತ್ತ. ನ ತು ತದ್ವಿತೀಯಮಸ್ತಿಯದ್ವಿಭಕ್ತಂ ಪಶ್ಚೀತ್ ||

ವಿದ್ಯಾರ್ಥಿನಿರ್ವಹಣಿಕಾರ

ಆತ್ಮನು ಶುದ್ಧ ಜಿಸಾತ್ಮನು
ಆತ್ಮನು ನಿರವಯವನು

ಆತ್ಮನು ವಿಷಯೀ
ಆತ್ಮನು ನಿತ್ಯನು

ಪ್ರಪಂಚವು ಜಡವಾದದ್ದು
ದೇಹಾದಿಪ್ರಪಂಚವು
ಸಾವಯವವಾದದ್ದು
ಪ್ರಪಂಚವು ವಿಷಯು
ದೇಹಾದಿ ಪ್ರಪಂಚವು
ಅನಿತ್ಯವಾದದ್ದು.

ಎಂದು ಮುಂತಾದ ಆತ್ಮಾನಾತ್ಮಗಳ ವಿವೇಕದಿಂದ ಆತ್ಮಸ್ವರೂಪಾವಧಾರಣೆಯನ್ನು ವಿದ್ಯೇಯೀಂದು ಹೇಳುತ್ತಾರೆ.¹ ಆತ್ಮಾನಾತ್ಮಾನ್ಯ ಒಂದನ್ನು ಮತ್ತೊಂದನ್ನಾಗಿ ತಿಳಿಯುವದೇ ಅವಿದ್ಯಾ—ಅಂದರೆ ದೇಹೇಂದ್ರಿಯಾದಿಗಳನ್ನು ನಾನು ನನ್ನವು ಎಂದು ತಿಳಿಯುವದೇ ಅವಿದ್ಯಾ.² ವಿದ್ಯೇಯು ಮನಸ್ಸಿನ ಸರಿಯಾದ ವ್ಯಕ್ತಿ. ಅವಿದ್ಯೇಯು ಮನಸ್ಸಿನ ತಪ್ಪುವ್ಯಕ್ತಿ. ವಿದ್ಯಾ ವಿದ್ಯೇಗಳು ಪರಸ್ಪರ ವಿರುದ್ಧವಾದವುಗಳಾದುದರಿಂದ ಒಬ್ಬನಲ್ಲಿ ಏಕ ಕಾಲದಲ್ಲಿ ಅವಿದ್ಯೇ ಇದ್ದರೆ ವಿದ್ಯೇ ಇರುವುದಿಲ್ಲ. ವಿದ್ಯೇ ಒಂದರೆ ಅವಿದ್ಯೇ ಇರುವುದಿಲ್ಲ. ವಿದ್ಯೇಯು ಒಂದರೆ, ಬೆಳಕು ಒಂದರೆ ಕತ್ತಲೆ ಇಲ್ಲದಿರುವಂತೆ ಅವಿದ್ಯೇಯು ಬಾಧಿತವಾಗುತ್ತದೆ. ನಾನು ದೇಹೀ ಎಂಬ ತಪ್ಪು ತಿಳಿವಳಿಕೆಯು ನಾನು ಬೃಹತ್ತು ಎಂಬ ಸರಿಯಾದ ತಿಳಿವಳಿಕೆ ಒಂದರೆ ಬಾಧಿತವಾಗುತ್ತದೆ.

ವಾಗ್ಯಾಖಾನಕಾರರು ಹೇಳುವ ಮೂಲಾವಿದ್ಯೇಯನ್ನು ಒಪ್ಪಿಕೊಂಡರೆ

- (1) ಸೂ. ಭಾ. ಅಧ್ಯಾತ್ಮಸಭಾಷ್ಯ. ತದ್ವಿವೇಕೇನವಸ್ತು ಸ್ವರೂಪಾವಧಾರಣಂ ವಿದ್ಯಾಮೂಹಂ:
- (2) ತನೇತ ಮೇವಂ ಲಕ್ಷಣಂ ಅಧ್ಯಾತ್ಮಸಂ ಪಂಡಿತಾ ಅವಿದ್ಯೇತಿ ಮನ್ಯಂತೇ

ಮೂಲಾವಿದ್ಯೆಗೂ ವಿದ್ಯೆಗೂ ಬಾಧ್ಯಭಾಧಕತ್ವ ಬರುವದಿಲ್ಲ. ಏಕೆಂದರೆ ವಿದ್ಯೆಯು ಮನಸ್ಸಿನಲ್ಲಿರತಕ್ಕೂದ್ದು. ಮೂಲಾವಿದ್ಯೆಯು ಬ್ರಹ್ಮವನ್ನು ಆಶ್ರಯಿಸಿ ಕೊಂಡು ಬ್ರಹ್ಮವನ್ನು ವಿಷಯ ಮಾಡಿಕೊಂಡಿರತಕ್ಕೂದ್ದು.

ವಿದ್ಯೆಯು ಮನೋವೈತ್ತಿ. ಮೂಲಾವಿದ್ಯೆಯು ಅನಿರ್ವಚನೀಯ ವಸ್ತು. ವಿದ್ಯೆಯು ಜೀವನ ಮನಸ್ಸಿನಲ್ಲಿರತಕ್ಕೂದ್ದು. ಮೂಲಾವಿದ್ಯೆಯು ಬ್ರಹ್ಮವನ್ನು ಆಶ್ರಯಿಸಿಕೊಂಡು ಇರತಕ್ಕೂದ್ದು. ಭಿನ್ನಸ್ಥಳಗಳಲ್ಲಿರುವವರುಗಳಿಗೆ ಬಾಧ್ಯ ಬಾಧಕತ್ವ ಬರುವದಿಲ್ಲ ಮತ್ತು ವಸ್ತುವನ್ನು ಜ್ಞಾನವು ನಾಶಮಾಡುವ ದಿಲ್ಲ; ಪ್ರತ್ಯುತ ಇರತಕ್ಕೂದ್ದನ್ನು ಪ್ರಕಾರಪಡಿಸುತ್ತದೆ. ಭಾಷ್ಯಕಾರರು ‘ಜ್ಞಾನಂತು ಜ್ಞಾಪಕಂ ನ ಕಾರಕಂ’ ಎಂದು ಹೇಳಿದ್ದಾರೆ. ಮತ್ತು ‘ಜ್ಞಾನಂ ನ ವಸ್ತುನುತ್ತಾ’ ಎಂತಲೂ ಹೇಳಿದ್ದಾರೆ. ಸಾರ್ವತ್ರಿಕಾನುಭವದಲ್ಲಿಯೂ ಯಾರೂ ಜ್ಞಾನವು ವಸ್ತುವನ್ನು ನಾಶಮಾಡಿದ್ದನ್ನು ನೋಡಿಲ್ಲ ಜ್ಞಾನವು ವಸ್ತುವು ಉತ್ತಮವಾಗಿರಲಿ ಕೆಟ್ಟುಹೋಗಿರಲಿ ಆದು ಇರುವಂತೆ ಪ್ರಕಾಶ ಪಡಿಸುತ್ತದೆ. ಆದನ್ನು ನಾಶಮಾಡುವದಿಲ್ಲ. ಆದುದರಿಂದ ಜ್ಞಾನವು ಅನಾಧ್ಯ ನಿರ್ವಚನೀಯವಸ್ತುಭಂತವಾದ ಮೂಲಾವಿದ್ಯೆಯನ್ನು ಬಾಧಿಸುತ್ತದೆ ಎಂಬುದು ಅನುಭವವಿರುಧವಾದದ್ದು. ಅಜ್ಞಾನಕಲ್ಪಿತವಾದ ವಸ್ತುವನ್ನು ಬಾಧಿಸಬಹುದಲ್ಲ? ಮೂಲಾವಿದ್ಯೆಯೂ ಆಜ್ಞಾನಕಲ್ಪಿತವಾದದ್ದು. ಆದುದ ರಿಂದ ಜ್ಞಾನವು ಬಾಧಿಸಬಹುದಲ್ಲ? ಎಂದು ಹೇಳಿದರೆ ಮೂಲಾವಿದ್ಯೆಯು ಕಲ್ಪನೆಗೆ ಉಪಾದಾನಕಾರಣ ಎಂದು ಹೇಳಿರುವದರಿಂದ ಕಲ್ಪಿತವಾಗುವದಿಲ್ಲ. ಕಲ್ಪಿತವಲ್ಲದ್ದರಿಂದ ಜ್ಞಾನಬಾಧ್ಯವಾಗುವದಿಲ್ಲ.

ಅವಿದ್ಯಾ ಮಾರ್ಯಾ ವಿಚಾರ

ಅವಿದ್ಯಾ ಎಂದರೆ ಅತ್ಯಂತನ್ನು ದೇಹವನ್ನಾಗಿಯೂ ದೇಹವನ್ನು
ಅತ್ಯಂತನ್ನಾಗಿಯೂ ತಿಳಿಯುವ ತಪ್ಪು ತಿಳಿವಲಿಕೆ. ಇದನ್ನು ಭಾವ್ಯಕಾರರು
ಅಧ್ಯಾತ್ಮ, ವಿಧ್ಯಾಜ್ಞಾನ ಎಂದು ಕರೆದಿದ್ದಾರೆ.¹

ಮಾರ್ಯಾಯೆಂದರೆ ಪ್ರಪಂಚಕ್ಕೆ ಉಪಾದಾನಕಾರಣವಾದ ಅವಿದ್ಯಾ
ಕಲ್ಪಿತವಾದ, ಪ್ರಪಂಚ-ಬೀಜ-ವಸ್ತು²

ಸೂ. ಭಾ. 1-4-3. ಅವಿದ್ಯಾತ್ಮಿಕಾ ಹಿಂಬಿಜಶಕ್ತಿಃ :

ಮಾಂ. ಕಾ. ಭಾ. 2-31. ಯಾ ಆಸದ್ವಸ್ತುತ್ವತ್ತಿಕಾ ಸದ್ವಸ್ತುತ್ತಿ-
ಕೇವ ಅವಭಾಸ ಮಾನಾ ಸಾ ಮಾಯಾ.

- | | |
|--------------------|--|
| (1) ಸೂ. ಭಾ. 4-1-2 | ನಹಿ ದೃಷ್ಟಿ ಅನುಪವನ್ನುಂ ನಾಮ. |
| (1) | ತನೇರಕಂ ಏವಂ ಲಕ್ಷಣಮಧ್ಯಾಸಂ
ಪಂಡಿತಾ ಅವಿದ್ಯೇತಿ ಮನ್ಯಸ್ತೈ |
| (1) ಬ್ಯಾಕೆ. 1-4-10 | , , , |
| (2) ಸೂ. ಭಾ. 2-1-14 | ಅವಿದ್ಯಾಕಲ್ಪತೀ ನಾಮರೂಪೇ ಸಂಸಾರ
ಪ್ರಪಂಚ ಬೀಜ ಭೂತೀ ಸರ್ವಜ್ಞಸೀಸ್ವರಸ್ಯ,
ಮಾಯಾ, ಶಕ್ತಿಃ ಪ್ರಕೃತಿ ರ ತಿ ಚ ಶೃತಿ
ಷ್ಟುತ್ತೋಽಧಿಲಷ್ಟೇತೀ |
| (2) ಸೂ. ಭಾ. 2-1-27 | ಅವಿದ್ಯಾಕಲ್ಪತೀನ ನಾಮರೂಪ ಲಕ್ಷಣೇನ
ರೂಪಭೇದೇನ ವಾಕ್ಯಕ್ತಾವಾಕ್ಯಕ್ತಾತ್ಮಕೇನ |
| (2) ಸೂ. ಭಾ. 3-2-22 | ಕಲ್ಪಿತರೂಪಪ್ರತ್ಯಾಖ್ಯಾಸೇನ ಬ್ರಹ್ಮಃ
ಸ್ವರೂಪಾನೇದನಮಾ |

ವೂಂ. 4-58. ಸಾ ಚ-ಮಾಯಾ ನ ವಿದ್ಯತೇ, ಮಾಯೇತ್ಯ-
ವಿದ್ಯಮಾನಸ್ಯಾಲ್ಯಾ ।

ಇಪೆರಡೂ ಒಂದಾಗುವದಿಲ್ಲ. ಒಂದು ಎಂದು ತಿಳಿಯುವದು ಭಕ್ತಿಂತಿ.

ಮಾಯಾ, ಮೂಲಾವಿದ್ಯಾ, ಅವಿದ್ಯಾ, ಶತ್ತಿಃ = ಇವು ಪರಾಯಾ ಹದಗಳು. ಮೂಲಾವಿದ್ಯೆಯ ಕಾರ್ಯವಾದದ್ವು ಅಧಾರ್ಯಸರೂಪಾವಿದ್ಯಾ. ಎಂದು ಸಂಚಪಾದಿಕಾರಾರು ಹೇಳಿದ್ದಾರೆ.

ಭಾಷ್ಯಕಾರರು ಅವಿದ್ಯೆಯಿಂದ ಕಲ್ಪಿವಾದದ್ವು ಮಾಯಾ ಎಂದು ಹೇಳಿದ್ದಾರೆ. ಇವರು ಅದಕ್ಕೆ ವಿರುದ್ಧವಾಗಿ ಮಾಯಾಕಾರ್ಯವಾದದ್ವು ಅಧಾರ್ಯಸರೂಪಾವಿದ್ಯಾ ಎಂದು ಬರೆದಿದ್ದಾರೆ. ಆದ್ದರಿಂದ ಇದು ಭಾಷ್ಯವಾಕ್ಯಕ್ಕೆ ವಿರುದ್ಧವಾಯಿತು.

ಭಾಷ್ಯಕಾರರು ಅಧಾರ್ಯಸರೊಂಬ ಅವಿದ್ಯೆಯನ್ನು ಅನಾದಿಯಾದದ್ದೇ ಇದು ಹೇಳಿದ್ದಾರೆ. ಇವರು ಅದಕ್ಕೆ ವಿರುದ್ಧವಾಗಿ ಮಾಯಾಜನ್ಮವಾದದ್ದೇ ಇದು ಹೇಳಿದ್ದಾರೆ.

ಉಪಾಸನೆಯೂ ಜ್ಞಾನವೂ

ಉಪಾಸನೆ ಎಂದರೆ ಮನಸ್ಸಿನ ಕ್ರಿಯೆಯು. ಇದು ಪುರುಷ ತಂತ್ರವಾದದ್ದು.

ಉಪಾಸನಂ ನಾಮ ಯಥಾಶಾಸ್ತ್ರಂ ಉಪಾಸ್ಯಸ್ಯ
ಅರ್ಥಸ್ಯ ವಿಷಯೀಕರಣೇನ ಸಮೀಪ್ಯಂ
ಉಪಗಮ್ಯ ಶೈಲಧಾರಾವತ್ ಸಮಾನಪ್ರತ್ಯಯ-
ಪ್ರವಾಹೇಣ ದೀಘೋಕಾಲಂ ಯದಾಸನಂ ತದುಪಾಸನಮಾ ||

ಶಾಸ್ತ್ರದಲ್ಲಿ ಹೇಳಿರುವಂತೆ ಉಪಾಸ್ಯದೇವತೆಯನ್ನು ವಿಷಯವಾಡಿ-
ಕೊಳ್ಳುವದರಿಂದ ಸಮೀಪಸ್ಥನಾಗಿ ಎಣ್ಣೆಯ ಧಾರೆಯಂತೆ ಸಮಾನ ಪ್ರತ್ಯಯ-
ಪ್ರವಾಹದಿಂದ ಬಹಳ ಹೊತ್ತು ಕೂತುಕೊಳ್ಳುವದಕ್ಕೆ ಉಪಾಸನೆ ಎಂದು
ಹೇಶರು.

ಜ್ಞಾನವನೆಂದರೆ ವಸ್ತು ಇರುವಂತೆಯೇ ವಸ್ತುವನ್ನು ನೋಡಿ
ತಿಳಿಯುವದು. ಇದೂ ಮನಸ್ಸಿನ ವೃತ್ತಿಯು.

ಇದು ವಸ್ತುತಂತ್ರವಾದದ್ದು, ಪುರಃವಾಧಿನವಾದದ್ದಲ್ಲ.

ಉಪನಿಷತ್ತುಗಳಲ್ಲಿ ಉಪಾಸನೆ ಎಂಬ ಶಬ್ದವನ್ನು ಉಪಾಸನೆ ಮತ್ತು
ಜ್ಞಾನ ಎಂಬ ಎರಡು ಅರ್ಥದಲ್ಲಿಯೂ ಉಪಯೋಗಿಸಿರುತ್ತದೆ. ಪುರುಷಾ
ಧಿನವಾದದ್ದು ಗಿಧ್ಯರೆ ಉಪಾಸನೆ ಎಂಬ ಅರ್ಥವನ್ನೂ ವಸ್ತುತಂತ್ರವಾಗಿದ್ದರೆ
ಜ್ಞಾನ ಎಂಬ ಅರ್ಥವನ್ನೂ ಹೇಳಬೇಕು.

ಗೀತಾ 12-1 ಏವಂ ಸತತಯಾಕ್ರಾಯೇ ಭಕ್ತಾ ಸತ್ಯಾಗಂ ಪುರುಷ
ಪಾಸತೇ || ಇಲ್ಲಿ ಉಪಾಸನೆಯೆಂದೇ ಅರ್ಥ. ಯೇತ್ವಕ್ಷರಮನಿದರ್ಶೇತ್ಯಂ

ಅವ್ಯಕ್ತಂ ಪರ್ಯಾಪಾಸತೇ ಎಂಬಲ್ಲಿ ಉಪಾಸತೇ ಎಂದು ಹೇಳಿದ್ದರೂ ಇದು ಜ್ಞಾನವೇ. ಇಲ್ಲಿ ವಸ್ತುತಂತ್ರವಾದದ್ದಾದರಿಂದ ಜ್ಞಾನವೆಂದು ಹೇಳಬೇಕು.

ಜ್ಞಾನ ಮತ್ತು ಉಪಾಸನೆ ಎರಡೂ ಮನೋ ವೃತ್ತಿಗಳೇ ಆಗಿರುವದ ರಿಂದ ಎರಡಕ್ಕೂ ಎರಡರ್ಥವನ್ನು ಹೇಳಿದ್ದಾರೆ. ನಾವು ಪ್ರಕರಣವನ್ನು ನೋಡಿ ವಸ್ತುತಂತ್ರವಾಗಿದ್ದರೆ ಜ್ಞಾನವೆಂತಲೂ ಪುರುಷತಂತ್ರವಾಗಿದ್ದರೆ ಉಪಾಸನೆ—ಎಂತಲೂ ಅರ್ಥವನ್ನು ಮಾಡಬೇಕು. ದೈತ್ಯತಿಗಳೂ ವಿಶಿವಾಸ-ದೈತ್ಯತಿಗಳೂ ಯೋಬ್ರಹ್ಮವೇದ ಬ್ರಹ್ಮತ್ವವಭವತಿ ಎಂದು ವಸ್ತುತಂತ್ರವಾದ ಜ್ಞಾನವನ್ನು ಹೇಳಿರೂಪ ಕಡೆಯಲ್ಲಿಯೂ ಬ್ರಹ್ಮವನ್ನು ಉಪಾಸನೆ ಮಾಡುವದ ರಿಂದ ಮಂಕ್ರನಾಗಃತ್ವಾನೇ—ಎಂದು ಬ್ರಹ್ಮದ; ಉಪಾಸನೆಯೆಂದಲೇ ಮಂಕ್ರಯನ್ನು ಪಡೆಯುತ್ತಾನೇ—ಎಂಬರ್ಥವನ್ನು ಮಾಡುತ್ತಾರೆ. ಇದು ಸರಿಯಲ್ಲ. ಪುರುಷರತಂತ್ರವಾಗಿದ್ದರೆ ಮಾತ್ರ ಉಪಾಸನೆ ಎಂತಲೂ ವಸ್ತುತಂತ್ರವಾಗಿದ್ದರೆ ಜ್ಞಾನವೆಂತಲೂ ಪ್ರಕರಣವನ್ನು ನೋಡಿ ನಿಶ್ಚಯಿಸಬೇಕು. ಆತ್ಮಜ್ಞಾನವೆಂದರೆ ಆತ್ಮನು ಹೇಗೆ ಇದ್ದಾನೆಯೋ ಹಾಗೆ ಆತ್ಮಸ್ವರೂಪದಲ್ಲಿ ಸಿಂತು ನೋಡಿ ಆತ್ಮನು ಅವಿತೀಯನು ಸ್ವಯಂಪ್ರಕಾಶಸ್ವರೂಪನು— ಎಂದು ತಿಳಿಯುವದು ಜ್ಞಾನಃ.

(1) ಸೂ.ಭಾ. 4-1-10 ಪೂರ್ವಸಿದ್ಧ ಕರ್ತೃತ್ವ ಭೋಕ್ತೃತ್ವ ವಿವರಿತಂ
ಹಿ ಶ್ರಿಷ್ಟಿಸಿ ಕಾಲೇಷು ಅಕರ್ತಾ ಅಭೋಕ್ತೃ
ಬ್ರಹ್ಮಾಹಮಸ್ತಿ | ನೇತಃ ಪೂರ್ವಮಂ
ಕರ್ತಾ ಭೋಕ್ತೃ ಚಾಹಮಾಸಂ | ನೇದಾನಿಂ
ನಾಸಿಭವಿಸ್ತಾಮಿಲೇ ಇತಿ ಬ್ರಹ್ಮವಿದವಗಜ್ಞತಿ ||

ಜಗತ್ವಾರಣಾತ್ಮವಿಚಾರ

ಜಗತ್ತು ಪರಮಾರ್ಥವಾಗಿದೆ—ಎಂದು ಹೇಳುವವರು ಜಗತ್ತಿಗೆ ಕಾರಣವನ್ನು ಹೇಳುವದು ನಾಈಯವಾದದ್ದು. ಜಗತ್ತು ಬರಿಯ ಹುಸಿ ತೋರಿಕೆ ಪರಮಾರ್ಥವಾಗಿ ಇಲ್ಲ ಎಂದು ಹೇಳುವವರು ಏಕೆ ಜಗತ್ವಾರಣವನ್ನು ಹೇಳಬೇಕು? ಎಂಬ ಸಂಶಯ ಬಂದರೆ ಅದಕ್ಕೆ ಈ ಉತ್ತರವನ್ನು ಹೇಳಿದ್ದಾರೆ.

ಜಗತ್ತು ಹುಟ್ಟಿದೆ ಎಂಬುದು ಪ್ರತ್ಯೇಕ್ಷಿದಿಂದಲೇ ತಿಳಿದಿರುತ್ತದೆ. ಮತ್ತೆ ಏಕೆ ಶ್ರುತಿ “ಆತ್ಮನ ಆಕಾಶಃ ಸಂಭೂತಃ” — ಎಂದು ಮೂಂತಾಗಿ ಹೇಳಿರುತ್ತದೆ? ಎಂದರೆ ಆಕಾಶಾದಿಗಳು ಹುಟ್ಟಿವೆ ಎಂಬುದು ಪ್ರತ್ಯೇಕ್ಷಿದಿಂದಲೇ ತಿಳಿದಿರುವದರಿಂದ ಮತ್ತೆ ಶ್ರುತಿಯೂ ಆದನ್ನೇ ಹೇಳಿದರೆ ತಿಳಿದಿದ್ದನ್ನೇ ತಿಳಿಸಿದರೆ ಪ್ರಮಾಣವಾಗುವದಿಲ್ಲವಲ್ಲ? ಎಂದರೆ ಆಕಾಶವು ಹುಟ್ಟಿದೆ—ಎಂಬುದನ್ನು ಅನುವಾದ ವ್ಯಾಖ್ಯಾನಕೊಂಡು ಆತ್ಮಸ್ವಿಂದ ಹುಟ್ಟಿದೆ ಎಂದು ತಿಳಿಯಿದೇ ಇಡ್ಡಿದ್ದನ್ನು ತಿಳಿಸುತ್ತದೆ. ಆತ್ಮಸ್ವಿಂದ ಹುಟ್ಟಿದೆ ಎಂದರೆ ಆತ್ಮನ ಕಡೆಗೆ ತಿರುಗುತ್ತಾರೆ. ಆತ್ಮಜ್ಞಾನವಾದರೆ ಪ್ರಪಂಚ ಕಾಣಬಾದೇ ಇಲ್ಲ. ಆಗ ಕಾರಣವನ್ನು ಹೇಳಲೂ ಬೇಕಾಗಿಲ್ಲ. ಇಲ್ಲಿದಿದ್ದಕ್ಕೆ ಕಾರಣವನ್ನು ಹೇಳಬೇಕೆ? ಇಲ್ಲ. ಆದುದರಿಂದ ಆತ್ಮನ ಕಡೆಗೆ ತಿರುಗಿಸುವದಕ್ಕೆ ಸೃಷ್ಟಿವಾಕ್ಯಗಳು ಬಂದಿವೆ ಎಂದು ತಿಳಿಯಬೇಕು.¹ ಮತ್ತು ಏಕತ್ವವನ್ನು ಹೇಳುವದಕ್ಕೂ ಬಂದಿವೆ ಎಂದು ತಿಳಿಯಬೇಕು.²

(1) ಸೂ. ಭಾ. 1-4-14 ದರ್ಶಯತಿ ಚ ಸೃಷ್ಟಿಯದಿ ಪ್ರಪಂಚಸ್ಯ ಬ್ರಹ್ಮ ಪ್ರತಿವರ್ತೀರ್ಥಾನ್ಯಾ ||

(2) ಸೂ. ಭಾ. 4-3-14 ಉತ್ಪತ್ತಿ ಶ್ರುತಿನಾಂ ಏಕತ್ವಪ್ರತಿಪಾದನಪರ ತ್ವಾತ್ ||

“ಯತೋವಾ ಇನ್ನಾನಿ ಭೂತಾನಿ ಜಾಯಸ್ತೇ ಯೇನ ಜಾತಾನಿ
ಜೀವಸ್ತಿ । ಯತ್ತುಯಸ್ತೈಭಿ ಸಂಪಿಶಂತಿ ತದ್ವಿಜಿಜ್ಞಾಸಸ್ತ ತದ್ಬ್ರಹ್ಮತೀ ||”
ತ್ವೆ. 3-1. ಜಗತ್ತು ಬಹ್ಯದಿಂದ ಹುಟ್ಟಿದೆ ಎಂದು ಹೇಳಿರುತ್ತದೆ. ಬಹ್ಯ
ವಾದರೋ ನಿರವಯವಾದದ್ದು. ಅದುದರಿಂದಲೇ ನಿಷ್ಕಿರ್ಯವಾದದ್ದು.
ಬ್ರಹ್ಮದಲ್ಲಿ ವಿಶಾರವಾದ ಹೊತು ಉತ್ತರಿ ಎಂಬ ಕ್ರಿಯೆ ಉಂಟಾಗುವದಿಲ್ಲ.
ಬ್ರಹ್ಮನು ನಿರ್ವಿಕಾರಿ. ಇಂತಹ ಬ್ರಹ್ಮದಿಂದ ಜಗತ್ತು ಹುಟ್ಟಿತು ಎಂದರೆ
ನಮಗೆ ಅರ್ಥವಾಗುವದಿಲ್ಲವೇಂದರೆ ಅದಕ್ಕೆ ಉತ್ತರ. ಅವಿದ್ಯೆಯಿಂದ ಬ್ರಹ್ಮ
ದಲ್ಲಿ ಜಗತ್ತು ಕಲ್ಪಿತವಾಗಿದೆ—ಎಂದರ್ಥ. ಕಲ್ಪನೆಗೆ ಆಸ್ತಿದವು ಬ್ರಹ್ಮವಾಗಿರು
ವದರಿಂದ ಬ್ರಹ್ಮದಿಂದ ಹಟ್ಟಿತು ಎಂದು ಹೇಳಿದೆ—ಎಂದು ತಿಳಿಯಬೇಕು.
ನಿಜವಾಗಿ ಪ್ರಪಂಚವು ಇಲ್ಲದ್ದರಿಂದ ಅದಕ್ಕೆ ಕಾರಣವೂ ಬೇಕಿಲ್ಲ.

ಅವಿದ್ಯಾಕಲ್ಪಿತವಾಯೆಯಿಂದ ಹುಟ್ಟಿತು ಅಂದರೂ ಅವಿದ್ಯೆಯಿಂದ
ಹುಟ್ಟಿತು ಅಂದರೂ ಪ್ರಪಂಚವು ಹುಟ್ಟಿಲ್ಲ ಕಾರಣ ಬೇಕಿಲ್ಲ ಎಂದೇ ನಿಜ
ವಾದ ಅರ್ಥ.

ಅವಿದ್ಯೆಯಿಂದ ಹುಟ್ಟಿತು ಅಂದರೆ ಹುಟ್ಟಿತು ಎಂದು ತಪ್ಪಾಗಿ ತಿಳಿದು
ಕೊಂಡಿದ್ದಿರು. ನಿಜವಾಗಿ ಹುಟ್ಟಿಲ್ಲ ಎಂದೇ ಅರ್ಥ.

ನಿಜವಾಗಿ ಪ್ರಪಂಚ ಹುಟ್ಟಿಲ್ಲ ಎಂಬುದಕ್ಕೆ ಪ್ರಮಾಣ ವಾಕ್ಯಗಳು—

- (1) ಗೀತಾಭಾಷ್ಯದಲ್ಲಿ 13-26 ಕ್ಷೇತ್ರಂ ಚ ಮಾಯಾ ನಿರ್ವಿತಹಸ್ತಿವತ್,
ಸ್ವಪ್ನದೃಪ್ವವಸ್ತುವತ್, ಗಂಧರ್ವನಗರಾದಿವತ್ ಅಸದೇವ ಸದಿವ
ಅವಭಾಸತೀ ಎಂದು ಹೇಳಿರುತ್ತದೆ. ಕ್ಷೇತ್ರವೆಂಬ ಈ ಜಗತ್ತು
ಮಾಯೆಯಿಂದ ಮಾಡಿದ ಆನೆಯಂತೆಯೂ, ಸ್ವಪ್ನದಲ್ಲಿ ಸೋಡಿದ
ವಸ್ತುವಿನಂತೆಯೂ, ಗಂಧರ್ವನಗರದಂತೆಯೂ ಇಲ್ಲದ್ದು ಇದ್ದಂತೆ
ತೋರುತ್ತಿದೆ. ಪ್ರಪಂಚವು ಇಲ್ಲದ್ವಾದ್ವಾರಿಂದ ಕಾರಣ ಬೇಕಿಲ್ಲ ಎಂದು
ಗೊತ್ತಾಗುತ್ತದೆ. ಅದುದರಿಂದ ಅವಿದ್ಯಾಕಲ್ಪಿತಮಾಯೆಯನ್ನು
ಕಾರಣವನ್ನಾಗಿ ಹೇಳಿದ್ದಾರೆ. ಅವಿದ್ಯೆಯಿಂದ ಕಲ್ಪಿತವಾದ
ಮಾಯೆಯು ಕಾರಣವೆಂದರೂ ಕಾರಣವು ಇಲ್ಲದ್ದು, ಕಾರ್ಯವು
ಇಲ್ಲದ್ದು ಎಂದರೂ ಒಂದೇ ಅರ್ಥ || ಭಾರ್ಯಾತೀಯಿಂದ ಕಲ್ಪಿತವಾ
ದದ್ದು ಯಾವದೂ ಪರಮಾರ್ಥವಾಗಿ ಇರುವದಲ್ಲ.

ದೃಗ್ರಾದೃಶ್ಯವಿವೇಕ

ದೃಕ್ ಎಂದರೆ ತನ್ನನ್ನೂ ದೇಹಾದಿಗಳನ್ನೂ ತಿಳಿಯುವವನು ಎಂದರ್ಥ (ಸಬ್ಜೆಕ್ಟ್). ದೃಶ್ಯವೆಂದರೆ ವಿಷಯಗಳು. (ಆಬ್ಜೆಕ್ಟ್) ದೃಶ್ಯವು ತನ್ನನ್ನೂ ಅನ್ಯರನ್ನೂ ತಿಳಿಯಲಾರದು. ಉದಾಹರಣೆಗೆ ದೇಹವು “ನಾನು ದೇಹ” ಎಂದು ತಿಳಿಯಲಾರದು. ಇನ್ನೊಂದನ್ನೂ ತಿಳಿಯಲಾರದು. ದೃಶ್ಯವೆಲ್ಲವೂ ಜಡವು, ದೃಕ್ ಎಂದರೆ ಎಲ್ಲವನ್ನೂ ತಿಳಿಯುವದು, ಶುದ್ಧ ಚೈತನ್ಯವು. ದೃಕ್ವಾದ ಶುದ್ಧ ಚೈತನ್ಯವೂ ಜಡವಾದ ದೇಹವೂ ಒಂದಾಗುವದಿಲ್ಲ. ಒಂದಾಗದೇ ಇರುವ ಚೈತನ್ಯವನ್ನೂ ಜಡವಾದ ದೇಹವನ್ನೂ ಒಂದಾಗಿ ತಿಳಿಯುವದೇ ಆಜ್ಞಾನ. ಜಡವಾದ, ಅನಿಶ್ಚಯವಾದ, ವಿಷಯವಾದ ಶರೀರವನ್ನೂ ಇಂದಿರಿಯಗಳನ್ನೂ ನಾನು ನನ್ನವು ಎಂದು ತಿಳಿಯುವದೇ ಅವಿದ್ಯಾ. ಅಚೇತನವಾದ ಸಾವಯವಾದ, ಅನಿಶ್ಚಯವಾದ ಮತ್ತು ವಿಷಯವಾದ ದೇಹವು ನಾನಲ್ಲ. ಚೇತನಾದ ಆಶ್ಚರ್ಯನು ದೇಹವಲ್ಲ ಎಂದು ಆತ್ಮಾನಾತ್ಮಾಗಳ ವಿವೇಕವನ್ನು ಯಾವನು ಮಾಡಿಕೊಂಡು ತನ್ನ ನಿಜವಾದ ಸ್ಪರ್ಶಾಪಜ್ಞಾನದಿಂದ “ನಾನು ದೇಹ, ನನ್ನವು ಇಂದಿರಿಯಗಳು” ಎಂಬ ತಪ್ಪು ತಿಳಿವಳಿಕೆಯನ್ನು ಕಳೆದುಕೊಂಡು ತನ್ನ ಚೈತನ್ಯಸ್ಪರ್ಶಾಪದಲ್ಲಿ ತಾನು ನಿಲ್ಲಿಸಿದೆ ಅಂದರೆ ಸ್ವಸ್ವಸ್ಪರ್ಶಾಪಾವಸ್ಥಾನವೇ ಮೋಕ್ಷ. “ಆಗ ಅವನಿಗೆ ಹೈತ್ಯಾಂಚಾಂಚಾಂವಿದ್ಧಿ” ಎಂಬ ಭಗವಂತನವಚನದ ಅರ್ಥವು ಗೊತ್ತಾಗುತ್ತದೆ. ಅಂದರೆ ಇಮವರಿಗೆ ನಾನು ಶರೀರೇಂದ್ರಿಯಸಂಖಾತದಿಂದ ಕೂಡಿದವನು ಎಂದು ತಿಳಿದು ಜೀವ ಎಂದು ಎನ್ನಿಸಿಕೊಂಡಿದ್ದೆ. ಈಗ ಶರೀರೇಂದ್ರಿಯಗಳು ವಿಷಯಗಳು ಜಡವಾದವುಗಳು ಅನಿಶ್ಚಯವಾದವುಗಳು. ಇವು ನಾನಾಗುವುದಿಲ್ಲ. ನಾನು ಶುದ್ಧ ಚಿನ್ಮಾತ್ರಸ್ಪರ್ಶಾಪನು—ಎಂಬ ಅನುಭವರೂಪವಾದ ಜ್ಞಾನದಿಂದ ಆಭಾರಂತಿಯನ್ನು ಕಳೆದುಕೊಂಡೆಡ್ದ ರಿಂದ ನಾನು ಮುಕ್ತನಾದೆನು ಬ್ರಹ್ಮನಾದೆನು. ಎಂಬ ಅನುಭವವನ್ನು ಪಡೆಯುತ್ತಾನೆ. ಇಲ್ಲಿ ಬ್ರಹ್ಮನಾ-

ದೆನು ಎಂದರೂ ಒಂದೇ ಬ್ರಹ್ಮನನ್ನು ತಿಳಿದುಕೊಂಡೆನು ಎಂದರೂ ಒಂದೇ. ಬ್ರಹ್ಮನು ಮೊದಲೇ ಆಗಿದ್ದನು ತಿಳಿದಿರಲಿಲ್ಲ ಈಗ ತಿಳಿದುಕೊಂಡನು ಎಂದೇ ಅಫ್ರ.

ಸತ್ಯತ್ವನಿರ್ಧೀಕಾರ

ಪಂಚವಾದಿಕಾಕಾರೆರೇ ವೈವಲಾವ ವ್ಯಾಖ್ಯಾನಕಾರೆ

ಪರಬ್ರಹ್ಮನಿಗೆ—ವಾರಮಾರ್ಥಿಕ ಸತ್ಯ
ಪ್ರಪಂಚಕ್ಕೆ — ವ್ಯಾವಾರಿಕ ಸತ್ಯ
ಶೈಕ್ಷಿಕರಜತಾದಿಗಳಿಗೆ — ಪ್ರಾತಿಭಾಸಿಕ್ಸತ್ಯ
ಎಂದು ನುಂದು ಸತ್ಯಿಗಳನ್ನು ಹೇಳಿದ್ದಾರೆ.

ಕೆಲವರು ಪ್ರಪಂಚವು ವ್ಯವಹಾರ ಇರುವವರಿಗೂ ಇವ್ವದ್ದರೆ ಸಾಕು. ವ್ಯವಹಾರ ಹೊಂದ ಮೇಲೆ ಪ್ರಪಂಚವೂ ಹೋಗಲಿ. ನಾವು ವ್ಯವಹಾರ ಮಾಡುತ್ತ ಇರುವವರಿಗೆ ಇವ್ವದ್ದರೆ ಸಾಕು. ಅದುವರಿಂದ ಚೆನ್ನಾಗಿ ದುಡಿದು ಸಂಪಾದಿಸಬೇಕು. ಭೀಂಗಿಸಬೇಕು. ಎಂದು ನುಂತಾಗಿ ಹೇಳುತ್ತಾರೆ. ಇವಿಗೆ ಪ್ರಪಂಚಕ್ಕೆವ್ಯಾವಾರಿಕಸತ್ಯಿ ಇದೆ ಎಂದರೆ ಬಹಳ ಸಂಶೋಧ.

ಆದರೆ ಶಂಕರಾಚಾರ್ಯರು ಮಾತ್ರ ಸೂ. ಭಾ. 2-1-16 ರಲ್ಲಿ ಏಕಂಚವನಃ ಸತ್ಯಪ್ಯಂ—ಎಂದು ಒಂದೇ ಸತ್ಯಿಯನ್ನು ಹೇಳಿದ್ದಾರೆ.

ಮತ್ತು ಗೀ. ಭಾ. 13-26ರಲ್ಲಿ ಕ್ಷೇತ್ರಂಚ ಮಾಯಾನಿರ್ವಿಶತಹಸ್ತಿವತ್
ಸ್ವಪ್ನದ್ವಿಷ್ಟವಸ್ತುವತ್ ಗಂಥವನಗರಾದಿವತ್ ಅಸದೇವ ಸದಿವ ಅವಭಾಸತೀ ಕ್ಷೇತ್ರವು ಅಂದರೆ ವಿವರ್ಯಭೂತವಾದ ಅನಾತ್ಮಪ್ರಪಂಚವು ಮಾಯೆ ಯಿಂದ ಮಾಡಿವ ಆಸೆಯಂತೆಯೂ ಸ್ವಪ್ನದಲ್ಲಿ ನೋಡಿವ ವಸ್ತುವಿನಂತೆಯೂ ಗಂಥವನಗರದಂತೆಯೂ ಅಸತ್ಯಿ ಆಗಿದ್ದ ರೂ ಇರುವದರಂತೆ ಪ್ರಕಾಶಿಸುತ್ತದೆ ಎಂದು ಬರೆದಿದ್ದಾರೆ. ಮಾಯಾನಿರ್ವಿಶತ ಆಸೆಗಳ, ಸ್ವಪ್ನದಲ್ಲಿ ನೋಡಿದ ವಸ್ತುವಿಗೂ ಗಂಥವನಗರಕ್ಕೂ ಯಾರಾದರೂ ವ್ಯಾವಾರಿಕ ಸತ್ಯತ್ವವನ್ನು ಹೇಳುತ್ತಾರೆಯೇ? ಯಾರೂ ಹೇಳುವುದಿಲ್ಲ. ಕಾಗಾದರೆ ಪ್ರಪಂಚಕ್ಕೆ

వ్యావహారిక సత్తీ ఎంబువన్ను డేళ్లు సాధ్యవే? ఇల్లవల్ల. ప్రపంచచైన్
వ్యావహారిక సత్తీ ఎంబును భాష్యవాక్యాలైన్ విరుద్ధవాయితు. ఆదుద
లించ వ్యాఖ్యానశాస్త్రరచు డేళ్లుచంతే సుమరు సత్తిగళన్ను డేళ్లువదు
సాధ్యాల్ల. ప్రపంచచైన్ సత్తీ ఇల్లవేంచు హేళుచరీ అచరల్లి నిరక్తియన్ను
హేళుచము యుక్తేవాగుత్తే ది.

ಸಾಧನ ಸೋಪಾನ

ಯಾವರು ಸಾಧ್ಯವಾದುದ್ದೋ ಅಡಕ್ಕೆ ಸಾಧನಬೇಕು. ಆತ್ಮನೋ ಸಿದ್ಧನು; ಪ್ರಸಿದ್ಧನು ಯೋಗಿಂದರೆ ಅವರೋಹಣಾಗಿರುವದರಿಂದ.

ಪ್ರತ್ಯಕ್ಷವೆಂದರೆ ಇಂದ್ರಿಯಗಳಿಗೂ ವಿಷಯಗಳಿಗೂ ಸಂಬಂಧವಾಗಿ ಜ್ಞಾನವಾದರೆ ಪ್ರತ್ಯಕ್ಷವೆಂದಾಗುತ್ತದೆ.

ಇಂದ್ರಿಯಗಳಿಗೆ ಸಂಬಂಧಿಸಿದೇ ಆಗುವ ಜ್ಞಾನ ಪರೋಹಣಾನ್.

ಇಂದ್ರಿಯಗಳಿಗಾಗಲೇ ಶಬ್ದಕಾರ್ಯಗಳೇ ಸಿಕ್ಕಿದೇ ಇರುವ ತನ್ನನ್ನು ತಾನೇ ತಾನಾಗಿ ತನ್ನನ್ನು ತೀಳಿಯುವುದು ಅವರೋಹಣಾನ್.

ಹೀಗೆ ಆತ್ಮನು ಪ್ರಸಿದ್ಧಸಾಗಿರುವದರಿಂದ ಸಾಧನ ಏತಕ್ಕೆ ಬೇಕು? ಎಂಬ ಶಂಕೆಯು ಬಂದರೆ ಇವಕ್ಕೆ ಉತ್ತರವಿದು:

ಒಬ್ಬ ತಂದೆಯು ತನ್ನ ಮಕ್ಕಳಿಗೆ “ಕಷ್ಟಕಾಲದಲ್ಲಿ ಉಪಯೋಗವಾಗಲೀ” ಎಂದು ಅಮೂಲ್ಯವಾದ ಗೋಲಿಯಂತಿರುವ ವಚ್ಚವನ್ನು ಹೆಚ್ಚಿಗೆಯಲ್ಲಿಟ್ಟಿದ್ದನು. ಸಾಯಂವ ಮುಂಚೆ ವಾಕ್ಯನಿಂತುಹೊಯಿತು, ಅಂದರೆ ನಾಕ್ಕು ಮನಸ್ಸಿನಲ್ಲಿ ಸೇರಿತು. ಹೇಳಿ-ಚೇಕೆಂದು ಮನಸ್ಸುವಾಡುತ್ತಾನೆ ಹೇಳುವುದಕ್ಕೆ ಬಾಯಿಲ್ಲ. ಸತ್ತಾಹೊಡ. ಮಕ್ಕಳು ಹೆಚ್ಚಿಗೆಯನ್ನು ಸೋಡಿ ಅಷ್ಟ ಎಂತಹ ಒಳ್ಳಿಯ ಗೋಲಿಯನ್ನಿಂದಿಟ್ಟಾನೆ! ಎಂದು ಅಂದುಕೊಂಡು. ಅಡುವುದಕ್ಕೆ ಗೋಲಿಯನ್ನಾಗಿ ಉಪಯೋಗಿಸಿದರು. ತಂದೆಯ ಛೆಫ್ರ್ವಾಡ್ಯಪಿಕ ಕರ್ಮವಾಡಲು ದುಡ್ಲಿಲ್ಲ. ಅತ್ಯಂತ ಬಡವರಾಗಿದ್ದರು. ಒಂದಾನೊಂದು ದಿವಸ ಗೋಲಿಯಾಟದಲ್ಲಿ ಆವಚ್ಚವನ್ನು ಗೋಲಿಯಾಗಿ ಉಪಯೋಗಿಸಿದ್ದರು. ಒಬ್ಬ ವಚ್ಚಪರೀಕ್ಷೆ-ಕನು ಅದನ್ನು ಸೋಡಿ ಸಾವಿರಾರು ರೂಪಾಯಿಗಳನ್ನು ಕೊಡುತ್ತೀನೆ, ಆಗೋಲಿಯನ್ನು ನನಗೆ ಕೊಡು ಎಂದು ಕೇಳಿದನು. ಆ ಮಕ್ಕಳು

ಗೋಲಿಗೆ ಯೂರಾದರೂ ಸಾವಿರ ರೂಪಾಯಿಗಳನ್ನು ಕೊಡುತ್ತಾ ಹೀಗೆ? ಇಲ್ಲ. ಆದುದರಿಂದ ಇದು ಅಮೂಲ್ಯವಾದದ್ವಾರಿಗಬೇಕು—ಎಂದು ಉನ್ನ ಬೆಳ್ಳಿಯು ಅಂಗಡಿಗೆ ತೆಗೆದುಕೊಂಡು ಹೋಗಿ ಎಷ್ಟುಕ್ಕೆ ಇದನ್ನು ತೆಗೆದುಕೊಳ್ಳುತ್ತೀರಿ? ಎಂದು ಕೇಳಿದರು. ಅಂಗಡಿಯವರು ಪರೇಕ್ಕಿಸಿ ಅಮೂಲ್ಯರತ್ನವೆಂದು ತಿಳಿದು ಹತ್ತು ಸಾವಿರ ರೂಪಾಯಿಗಳಿಗೆ ತೆಗೆದುಕೊಳ್ಳುತ್ತೀರೆ. ಎಂದು ಹೇಳಿದರು. ಅವರಿಗೆ ಆಶೀರ್ವಾಹಿತಾರ್ಥ ಅಂಗಡಿಗೆ ಹೋಗಿ ತೋರಿಸಿ ಎಷ್ಟುಕ್ಕೆ ತೆಗೆದುಕೊಳ್ಳುತ್ತೀರೆಂದು ಕೇಳಿದರು. ಒಂದು ಲಕ್ಷ ರೂಪಾಯಿಗೆ ತೆಗೆದು ಕೊಳ್ಳುತ್ತೀರೆಂದು ಹೇಳಿದರು. ಆಗ ಅದನ್ನು ಕೊಟ್ಟು ಧ್ವನಿಕ ರಾದರು. ಮೊದಲೂ ಅದೇ ರತ್ನನಿತ್ಯ. ಇದು ರತ್ನವೆಂದು ತಿಳಿಯದೆ, ಗೋಲಿಯನ್ನಾಗಿ ಮಾಡಿಕೊಂಡಿದ್ದರು. ರತ್ನವೆಂದು ತಿಳಿದವೇಲೆ ಲಕ್ಷ ರೂಪಾಯಿಗೆ ಕೊಟ್ಟಿರು. ರತ್ನವು ಇದ್ದದ್ದು ಅವರಿಗೆ ಉಪಯೋಗಿಕರ ವಾಗಿರಲಿಲ್ಲ. ರತ್ನವೆಂದು ತಿಳಿದವೇಲೆ ಉಪಯೋಗಕರವಾಯಿತು. ಹಾಗೆಯೇ ನಮ್ಮ ಸ್ವರೂಪಾವಸ್ತುನವು ಯಾವಾಗಲೂ ಇದ್ದೇ ಇದೆ; ಆದರೆ ಅದು ನಮ್ಮ ಸ್ವರೂಪನು ಎಂದು ತಿಳಿಯದೇ ಜೀವತ್ವವೇ ನಮ್ಮ ಸ್ವರೂಪವೆಂದು ತಿಳಿದು ದುಃಖಗಳಿಗೆ ತುತ್ತಾಗಿದ್ದೇವೆ. ನಮ್ಮ ಸ್ವರೂಪನು ದೇಹಾದಿರೂಪವಲ್ಲ ಶಾಢಿ ಸಚ್ಚಿದಾನಂದಸ್ವರೂಪನು ಎಂದು ಯಾವ ಕ್ಷಣದಲ್ಲಿ ತಿಳಿದು ಕೊಳ್ಳುತ್ತಾರೆಯೋ ಆ ಕ್ಷಣದಲ್ಲಿಯೇ ಸಚ್ಚಿದಾನಂದ ಸ್ವರೂಪದವರಾಗುತ್ತಾರೆ, ಮುಕ್ತರಾಗುತ್ತಾರೆ.

ಆತ್ಮನು ಅವರೋಕ್ಷನಾಗಿ ಪ್ರಸಿದ್ಧನಾಗಿ ಸಚ್ಚಿದಾನಂದ ಸ್ವರೂಪದವನಾಗಿದ್ದರೂ ನಾವು ಅದನ್ನು ತಿಳಿದುಕೊಳ್ಳಿದೇ ದೇಹಾದ್ಯಪಾಧಿವಿಶ್ವನನ್ನೇ ನಾವೆಂದು ತಿಳಿದು ನಾವು ಜೀವರು, ಕೈಲಿಸಾಗದವರು ಸುಖದುಃಖನಿಗಳು ಎಂದು ತಪ್ಪು ತಿಳಿವಳಿಕೆಯನ್ನು ಹೊಂದಿ ಸುಖಿದುಃಖಿಗಳಾಗಿದ್ದೇವೆ. ನಾವು ನಮ್ಮ ಸಿಜವಾದ ಸಚ್ಚಿದಾನಂದಸ್ವರೂಪವನ್ನು ತಿಳಿದಿಲ್ಲ; ಜೀವರೆಂದು ತಪ್ಪಾಗಿ ತಿಳಿದಿದ್ದೇನೆ,—ಎಂಬೀ ಏಷಾಜ್ಞಾನವನ್ನು ಕಳೆದು ಕೊಳ್ಳಲು ಸಾಧನನು ಅವಕ್ಷೇಪಿಸಿದ್ದಾಗಿರುತ್ತದೆ. ಆದುದರಿಂದ ಸಾಧನಸೋಜಾನವನ್ನು ಹೇಳುತ್ತೀನೆ.

ವೊದಲನೆಯ ಸೋಪಾನವು.

ಶಾಸ್ತ್ರದಲ್ಲಿ ನಿಷಿದ್ಧಿಸಿರುವ ಸುಳ್ಳು ಹೇಳುವುದು, ಪರಿಗೆ ಹಿಂಸೆ-ಕೊಡುವುದು, ಅಪಕಾರ ಮಾಡುವುದು, ಕಡಿಯುವುದು ಮತ್ತು ಸಾಧು ಸಂತರಿಗೂ ಸಂನ್ಯಾಸಿಗಳಿಗೂ ವ್ಯಧಾ ತೊಂದರೆಯನ್ನು ಕೊಡುವುದು—ಇವೇ ವೊದಲಾದವರ್ಗನ್ನು ಮಾಡಬೇ ಇರುವುದು. ದೊಡ್ಡವರು ಹೀಗೆ ಹೇಳಿದ್ದಾರೆ : “ಉಪಕಾರಾಕರಣೈಂಸಿ ಅಪಕಾರಾಕರಣಮೇವ ಮಹದುಪಕಾರಂ ಮನ್ಯಂತೇ ||” ಎಂದು ಹೇಳಿದ್ದಾರೆ. ಉಪಕಾರವನ್ನು ಮಾಡಿದ್ದರೂ ಅಪಕಾರವನ್ನು ಮಾಡಿದ್ದರೆ ದೊಡ್ಡ ಉಪಕಾರವನ್ನಾಗಿ ಎಣಿಸುತ್ತಾರೆ, ಎಂದು ಹೇಳಿದ್ದಾರೆ.

ವಿವಾಹ ನಿಶ್ಚಯ ಸಮಯದಲ್ಲಿ ಒಂಟು ಸೀಮೆ ಸೀನಿದಿದ್ದರೆ ವಿವಾಹ ಮಾಡಿಸಿದ ಪ್ರಣ್ಯ ಬರುತ್ತದೆ—ಎಂದು ಕೆಲವರು ಹೇಳುತ್ತಾರೆ. ಒಟ್ಟುನೆಲ್ಲಿ ಮತ್ತೊಂದು ಭಾರತೀಯರಿಗೆ ತೊಂದರೆ ಕೊಡಿದ್ದರೆ ಸಾಕು. ಇದನ್ನೇ ದೊಡ್ಡ ಉಪಕಾರವನ್ನಾಗಿ ತಿಳಿಯುತ್ತಾರೆ.

ಎರಡನೆಯ ಸೋಪಾನ. ವಿಹಿತ ಕರ್ಮಾನುಷ್ಠಾನ.

ಶಾಸ್ತ್ರದಲ್ಲಿ ಮಾಡಬೇಕೆಂದು ವಿಧಿಸಿರುವ ಕರ್ಮಗಳನ್ನು ಮಾಡುವುದು. ಸತ್ಯವನ್ನು ಹೇಳು. ಧರ್ಮವನ್ನು ಆಚರಿಸು. ದಾನವನ್ನು ಮಾಡು. ಪರೋ-ಕಾರವನ್ನು ಮಾಡು. ಎಂದು ಮುಂತಾಗಿ ಹೇಳಿರುವ ಕರ್ಮಗಳನ್ನೂ ಆಯಾ ವರ್ಣಿಸಿರಿಗೆ ಹೇಳಿರುವ ಸ್ವಾನ ಸಂಧಾರಕರ್ಮಗಳನ್ನೂ ಮಾಡುವುದು.

ಮೂರನೆಯ ಸೋಪಾನ ಕರ್ಮಾಂಶಾಗ

ಬ್ರಹ್ಮಾಣಿಧಾಯಕರ್ಮಣಿ ಸಂಗಂತ್ಯಕ್ತಾಪ ಕರೋತಿ ಯಃ |

5-30 ಭ. ಗೀ. ಲಿಪ್ತತೀ ನ ಸ ಪಾಪೇನ ವದ್ವಪತ್ರನಿವಾಂಭಸಾ ||

ಯಾವನು ಈ ಕೆಲಸವನ್ನು ನಾನ್‌ಫ್ಲಿಡೇ ಇನ್ನು ಯಾರು ಮಾಡಿಯಾರು ? ಎಂಬ ಕರ್ಮಸಂಗವನ್ನೂ ನಾನೇ ಈ ಕೆಲಸವನ್ನು ಮಾಡಬೇಕು ಎಂಬ-ಕತ್ತೆ ತ್ವರಣೆ ಸಂಗವನ್ನೂ ಈ ಫಲಕಾರ್ಯಗಿ ಮಾಡುತ್ತೇನೇ. ಎಂಬ ಫಲಸಂಗವನ್ನೂ ಬಿಟ್ಟು ಪರಮಾತ್ಮನ ಕರ್ಮ ಪರಮಾತ್ಮನು ಇಂದಾದ್ದಾನೆ. ಅದರಂತೆ ಮಾಡುತ್ತೇನೇ. ಎಂದು ಪರಮಾತ್ಮನಿಗೆ ಅರ್ಪಿಸಿ ವಿಹಿತ ಕರ್ಮಗಳನ್ನು ಮಾಡುವುದು. ಹಾಗೆ ಮಾಡಿದರೆ ಕರುಲವ ಎಬೇ ಸೀರಿನಲ್ಲಿಯೇ ಇದ್ದರೂ ಸೀರಿನ ಸಂಬಂಧವನ್ನು ಹೊಂದಬೇ ಇರಬಂತೆ ಮಾಡಿದ ಕರ್ಮ ಬಂಧಕವಾಗುವುದಿಲ್ಲ.

ಮಾಡತಕ್ಕ ಸೆಕಲ ಕರ್ಮಗಳನ್ನು ಪರಮಾತ್ಮನ ಕರ್ಮಗಳನ್ನಾಗಿ ತಿಳಿದು, ಅವನು ಹೇಳಿದ್ದಾನೆ. ಅದರಂತೆ ಮಾಡುತ್ತೇನೇ. ಎಂದು ಕರ್ಮಗಳನ್ನೇ ಭಗವಂತನಿಗೆ ಅರ್ಪಿಸುವುದು.

ಭ.ಗೀ. ಅಭ್ಯಾಸೇಂಪ್ಯಾಪ್ಯಮಂಥೋಽಸಿ ಮಂತ್ರಮರಮೋ ಭವ ।

ಭ.ಗೀ. 12-10 ಸುದರ್ಢಮಾಪಿ ಕರ್ಮಾಣಣಿ ಕರ್ಮಾಣಣಿ ಗಿದ್ಧಮಂವಾಪ್ಯಸಿ ॥

ಇದಕ್ಕೆ ಕರ್ಮ ಯೋಗವೆಂದು ಹೇಬರು.

ಸುಲ್ಪಾನೀಯ ಸೋಽಾನ ಧ್ಯಾನಯೋಗ.

ಯಾವಾಗ ಕರ್ಮಗಳನ್ನು ಪರಮಾತ್ಮನಿಗೆ ಅರ್ಪಿಸುತ್ತಾನೆಯೋ ಆ ಕೂಡಲೇ ಪರಮಾತ್ಮನಲ್ಲಿ ಸಂಬಂಧವನ್ನು ಪಡೆಯುತ್ತಾನೆ. ಪರಮಾತ್ಮನು ಆನಂದ ಸ್ವರೂಪನಾಗಿರುವುದರಿಂದ ಅವನಲ್ಲಿ ಅಭಿರೂಷಿ ಹುಟ್ಟಿ ಪರಮಾತ್ಮನನ್ನು ಧ್ಯಾನ ಮಾಡಲು ಪಾರಂಭಿಸುತ್ತಾನೆ. ಧ್ಯಾನವನ್ನು ಮಾಡುತ್ತ ಮಾಡುತ್ತ ಧೈರ್ಯೀಯೈಕನಿಷ್ಟನಾದರೆ ಆಗಕರ್ಮ ತಾನಾಗಿಯೇ ಬಿಟ್ಟು ಹೊಗುತ್ತದೆ.

ಭ. ೧೯. ಆರುರುಕ್ಕೊನೇವುಗಂಡ್ಯೇಯೋರ್ಗಂ ಕವುಗ ಕಾರಣವುಂಚ್ಯತ್ತೇ ।

6-3 ಹೊಗಾರೂಧಸ್ಯ ತಸ್ಮೈಪ ಶಮಃ ಕಾರಣವುಂಚ್ಯತ್ತೇ ॥

ಧ್ಯಾನವನ್ನು ಪಾರಂಭಿಸುವವನು ನಾನು ಪರಣಾತ್ಮನನ್ನು ಧ್ಯಾನ ಮಾಡುತ್ತೀನಿಸೇ-ಎಂದು ತಿಳಿದಿರುವುದರಿಂದ ದೇಹಾದಿಗಳಲ್ಲಿ ನಾನು ಎಂಬುದು ಇದ್ದೇ ಇರುತ್ತದೆ. ಇದು ಇರುವವರಿಗೆ ಇಂದ್ರಾಕ್ಷೇತ್ರಕವುಗಳನ್ನು ಮಾಡಿ ಬಾಕಿಯಕಾಲದಲ್ಲಿ ಧ್ಯಾನವನ್ನು ಮಾಡಬೇಕು. ಧ್ಯೇಯೈಕಣಿಸ್ತುನಾದರೆ ನಾನು ಎಂಬುದು ಇರುವುದಿಲ್ಲವಾದುದರಿಂದ ಕವು ತಾನಾಗಿಯೇ ಬಿಟ್ಟು ಹೊಗುತ್ತದೆ.

ಉದನೀಯ ಸೋಪಾನ ಉಪಾಸನಾ.

ಉಪಾಸನೆ ಎಂದರೆ ಇಂಸ್ತ್ರಾದಲ್ಲಿ ಹೇಳಿದಂತೆ ಉಪಾಸ್ಯ ದೇವತೆಯನ್ನು ವಿಷಯ ಮಾಡಿಕೊಂಡು ಅದರ ಸಮೀಕಣವನ್ನು ಹೊಂದಿ ಎಣ್ಣೀಯ ಧಾರೆಯಂತೆ ಖಜಾತಿಯ ಪ್ರತ್ಯೇಯವೇ ಪ್ರವಾಪ ಹರಿಸಂತೆ ಹರಿಯುವುದು ವಿಜಾತಿಯ ಪ್ರತ್ಯೇಯ ಬರಬಾರದು.

ಆರನೀಯ ಸೋಪಾನ ಭಕ್ತಿ.

ಭಕ್ತಿ ಎಂದರೆ ಪರಮಾತ್ಮನಲ್ಲಿ, ಗುರುಗಳಲ್ಲಿ ಇಟ್ಟಿರುವ ಪ್ರೇಮ. ಪ್ರೇಮವು ಮನುಷ್ಯನಿಗೆ ಸಹಜವಾದ ಗುಣವು. ಆದರೆ ಅದನ್ನು ಇಡಬಾರದ ವಿಷಯಗಳಲ್ಲಿ ಅಂದರೆ ಹೆಂಡತಿ, ಮಗ, ಮನೆ, ತೊಟೆ, ದುಡ್ಡ ಮುಂತಾದ ವಿಷಯಗಳಲ್ಲಿಟ್ಟಿರುತ್ತೇನೆ. ಇವುಗಳಲ್ಲಿಟ್ಟಪ್ರೇಮಕ್ಕೆ ಕಾಮ ಎಂದು ಹೇಸರು.

ಇದೇ ಪ್ರೇಮವನ್ನು ಪರಮಾತ್ಮನಲ್ಲಿ ಗುರುಗಳಲ್ಲಿ ಇಟ್ಟರೆ ಇದೇ ಭಕ್ತಿ ಎಂದು ಎನ್ನಿಸಿಕೊಳ್ಳುತ್ತದೆ.

ಪ್ರಕಾಶನು ನರಸಿಹ್ನನನ್ನು ಬೇಡಿಕೊಂಡೆದ್ದು ಏನೆಂದರೆ, ಅವಿವೇಕಿ

గళು ವಿಷಯಗಳಲ್ಲಿ ಯಾವ ಸ್ಥಿರವಾದ ಶ್ರೀತಿಯಸ್ವಿಟ್ಟಿರುತ್ತಿರೆಯೋ ಆ ಸ್ಥಿರವಾದ ಶ್ರೀತಿಯು ಸಿಸ್ಕೊನ್ಸ್ ಧ್ಯಾನ ಮಾಡುವ ನಷ್ಟ ಹೃದಯದಿಂದ ಹೊರಕ್ಕೆ ಹೋಗಬಾರಮು. ಅಂದಲೇ, ನಿನ್ನಲ್ಲಿಯೇ ಶ್ರೀತಿಯು ನನಗೆ ಸ್ಥಿರವಾಗಿರಲಿ ಎಂದು ಪ್ರಯಾಣದನು ಕೇಳಿಕೊಂಡಿರುತ್ತಾನೆ.

ನಾರದ ಭಕ್ತಿ ಸೂತ್ರ.

ಸಾತ್ವಸ್ತಿ ಪರಮಪ್ರೇಮಃರೂಪಾ

ಆ ಭಕ್ತಿಯು ಪರಮಾತ್ಮಾಸಲ್ಲಿಟ್ಟಿರುವರುಪ್ರೇಮರೂಪವಾದದ್ದು —

ಭಾಗವತ : ಯಾಸ್ತಿ ಶಿರವಿವೇಕಾನಾಂಪಿವಯಿಂಷ್ಟಾನವಾಯಿಂಣಿ ।

ಸ್ವಂದ 7. ಇವುವನುಸ್ತರತನ್ಸಾ ಮೇ ಹೃದಯಾನ್ತಾಪಸರ್ವತು ॥

ಷಷ್ಟಿಯು ಸೋಪಾನ : ಪ್ರಪತ್ತಿ

ಪ್ರಪತ್ತಿಯೆಂದರೆ ತನ್ನನ್ನೇ ಪರಮಾತ್ಮನಿಗೆ ಅರ್ಪಿಸುವುದು.

ವಾಲ್ಮೀಕಿ ರಾಮಾಯಣ : ಸಕ್ರದೈವಪ್ರಪಂಚಾಂತರ ತವಾಸ್ತಿತಿ ಚ ಯಾಜಕೀಯಾಂಧ್ರಕಾಂಡ. ಅಭಯಂ ಸರ್ವಭೂತೋಭೋಗ್ಯೇ ದದಾಮ್ಯೇತದ್ವರ-
ತಂ ಮರು ||

ರಾಮಚಂದ್ರನು “ಒಂದಾನ್ತತ್ತಿ ಯಾರು ತವ್ಯನ್ನೇ ನನಗೆ ಒಪ್ಪಿ ಸುತ್ತಾರೆಯೋ ಆವರಿಗೆ ನಾನು ಅಭಯಂನನ್ನು ಸಿಯಂಪವಾಗಿ ತನ್ನದೇ ಕೊಡುತ್ತೇನೆ” — ಎಂದು ಹೇಳಿದ್ದಾನೆ.

ಹೀಗೆ ಪರಮಾತ್ಮನಿಗೆ ತನ್ನ ವ್ಯಕ್ತಿತ್ವವನ್ನೇ ಸಮಸ್ಯಾಸುವುದು ಪ್ರಪತ್ತಿ.

ಎಂಟಿನೆಯ ಸೋಪಾನ ಆತ್ಮಾನಾತ್ಮವಿನೇಕಃ !!

ಆತ್ಮ ಶಂದರೆ ಜೀತನನು. ತನ್ನನ್ನೂ ಇತರರನ್ನೂ ತಿಳಿಯತಕ್ಕವನು.

ಅನಾತ್ಮವೆಂದರೆ ಯಾವುದು ತನ್ನನ್ನೇ ತಿಳಿಯಲಾರದ್ದೀ ಆದು ಮತ್ತೊಬ್ಬು-
ರನ್ನ ಹೇಗೆ ತಿಳಿಯುತ್ತದೆ? ಆದುದರಿಂದ ಶರೀರೆಂದ್ರಿಯಾದಿಗಳು ಜಡ
ಪದಾರ್ಥಗಳು ನಾನು ಜೀತನನು, ನನ್ನನ್ನೂ ಮತ್ತೊಬ್ಬುರನ್ನೂ ತಿಳಿಯ
ತಕ್ಷವನು. ಆದ್ದರಿಂದ ಇವೆರಡೂ ಒಂದಾಗುವುದಿಲ್ಲ. ಇವೆರಡೂ ಒಂದು
ಎಂದು ತಿಳಿಯುವುದೇ ಭಾರ್ಯಂತಿಯು. ಇದೇ ಅವಿಷ್ಯಯು ಎಂದು
ಅನಾತ್ಮವಾದ ಶರೀರಾದಿಗಳಿಂದ ಆತ್ಮನನ್ನು ಭಿನ್ನನನ್ನಾಗಿ ತಿಳಿಯುವುದೇ
ಆತ್ಮನಾತ್ಮ-ವಿವೇಕವು.

ಒಂಭತ್ತನೆಯ ಸೋಪಾನ : ಇಹವರಲೋಕಗಳ ಫಲಭೋಗವಿರಾಗ :

ಇಹಾಮುಖರ್ಥಫಲಭೋಗವಿರಾಗಃ

ಇಹಲೋಕದ ಪರಲೋಕದ ಸುಖಾನುಭವದಲ್ಲಿ ವೈರಾಗ್ಯವು.

ಶವದವೂದಿ ಸಾಧನ ಸಂಪತ್ತು.

ಶಮ ಎಂದರೆ ಮನೋಸಿಗ್ರಹ, ದಮ ಎಂದರೆ ಬಹಿರಂದ್ರಿಯ ಸಿಗ್ರಹ,
ಉಪರತಿಃ ಕಮರ್ಗಳಿಂದ ಹಿಮ್ಮೆಟ್ಟುವದು ಶ್ರದ್ಧಾಧಿ ನಂಬಿಕೆ.

ಮುಮುಕ್ಷುತ್ವಂಚ=ನೋಹ್ವನನ್ನು ಪಡೆಯಬೇಕೆಂಬ ಇಚ್ಛೆ.

ಹತ್ತನೆಯ ಸೋಪಾನ. (a) ಅಂತರಂಗಸಾಧನಗಳು ಶರೂದಮಾ
ದಿಗಳೂ, ಶ್ರವಣ ಮನನ ನಿದಿಧ್ಯಾಸನಗಳೂ, ಅಮಾಸಿತಾವಾದಿಗಳೂ.

ಹತ್ತನೆಯ ಸೋಪಾನ. (b) ಬ್ರಹ್ಮಜಿಗ್ಂಘಾಸಾ

ವೇದಾದಿಗಳ ಮಾಲಕ ಬ್ರಹ್ಮ ವಿಚಾರವನ್ನೇ ಮಾಡುವದು. ಸಾಧನ
ಗಳನ್ನು ಅಳವಡಿಸಿಕೊಂಡು ಬ್ರಹ್ಮವಿಚಾರವನ್ನೇ ಮಾಡಿದರೆ ತನ್ನ ಸಿಜವಾದ
ಸ್ವರೂಪವೇ ಬ್ರಹ್ಮಸ್ವರೂಪ ಎಂಬುದನ್ನು ತಿಳಿದು ತನ್ನ ಸಿಜ ಸ್ವರೂಪದಲ್ಲಿ
ಸಿಲ್ಲವುದೇ ಮುಕ್ತಿ. ಇದೇ ಶಂಕರ ಸಿದ್ಧಾಂತ.

॥ಸ್ವಸ್ಯಸ್ಯಸ್ಯ॥

ಪರಿಶೀಲನೆ

ಉಪಕಾರ ಸ್ವರಣೆ

ಬೋಧಾಯನಸಂಧಾರ್ಯ, ಬೋಧಾಯನ ಶ್ಲಾಘಣುಂತ್ರ ಮತ್ತು ಶಂಕರ ಸಿದ್ಧಾಂತ (ಸಂಸ್ಕೃತ ಮತ್ತು ಕನ್ನಡ) ಪುಸ್ತಕಗಳನ್ನು ಅಚ್ಚು ರಾಖಿಸುವ ಖಚಿತಗೆ ಪಾದಪೂಜೆಯ ದೂಪದಿಂದಲೂ, ಕಾಣಿಕೆಯ ದೂಪದಿಂದಲೂ ದ್ರವ್ಯ ಸಹಾಯಮಾಡಿದ ಕೆಳಗೆ ನಮ್ಮದಿಸಿದುವ ಮಹಿಳೆಯಾಗಿಲ್ಲಿರಿಗೂ ಸರ್ವಜ್ಞನೂ ಸರ್ವಶಕ್ತಿನೂ ಆದ ಪದಮಾತ್ರೆನು ಶ್ರೀಯಸ್ವಸ್ನಾಂಟಿಮಹಾಜಲೀಂದು ನಾರಾಯಣ ಸ್ವರಣೆಯನ್ನು ಮಾಡುತ್ತೇನೆ.

ಶ್ರೀ ಜ್ಞಾನಾನಂದೇಂದ್ರಸರಸ್ವತೀ ಸಾಘವೀಜಿ

ಶ್ರೀ ಶ್ರೀ ಶ್ಯಂಗೇರಿ ಕೊಡ್ಲಿ ಸಂಸ್ಥಾನಾಧಿಕ್ಷೇಪರಾದ ಪದಮಂಸಪರಿವಾರಜ-ಕಾಚಾರ್ಯವರ್ಯರಾದ ಶ್ರೀ ಸಚ್ಚಿದಾನಂದವಾಲುಕೆಂಪ್ರಭಾರತೀಸಾಘವೀಜಿಗಳು ಮತ್ತು ಶ್ರೀ ವಿದ್ಯಾಭಿಸವನರಿಂಹಭಾರತೀಸಾಘವೀಜಿಗಳು.

ಶ್ರೀಯುತರುಗಳಾದ—

ಕಲ್ಯಾಂತ್ರೆ

ವೈ. ವಿ. ಅಶ್ವತ್ಥನಾರಾಯಣರು

ವಿಶಾಖಪಟ್ಟಣ

ವೈ. ವಿ. ಶಂಕರನಾರಾಯಣರು

ಸಕ್ಕರೆಪಟ್ಟಣ

ವೇ॥ಬ್ರ||ಶ್ರೀ ನಾಗಭೂಷಣಭಟ್ಟರು

ವೇ॥ಬ್ರ||ಶ್ರೀ|| ರಾಮಸಾಘವಿಶಾಸ್ತ್ರಗಳು

ಸಕ್ಷರೀಪಟ್ಟಣ (ಮುಂದುವರಿದುದು)

ಶ್ರೀಯುತರುಗಳಾದ—

ವೇ॥ಬ್ರ||ಶ್ರೀ ಶಂಕರೆಭಟ್ಟದು
ನಾಯಕ ಸೀತಾರಾಮಯ್ಯನವರು
ಎಸ್. ರಾಮಸ್ವಾಮಿಗಳು
ಕೆ. ಎಸ್. ವೆಂಕಟ್ಪಾಚಲಯ್ಯನವರು
ಕೆ. ನಿ. ಚಂದ್ರಮೋಳಯುವರು
ಜೆ. ಎಂ. ಕೃಷ್ಣಮೂರ್ತಿಗಳು
ಬಿ. ಎ. ಕೃಷ್ಣಮೂರ್ತಿಗಳು
ನಾರಾಯಣಮೂರ್ತಿಗಳು
ಎಸ್. ನರಹರಿಯವರು
ಎಸ್. ವಿಶ್ವೇಶ್ವರಯ್ಯನವರು
ಬಿ. ಸೀತಾರಾಮಯ್ಯನವರು
ಕೇಶವಮೂರ್ತಿಗಳು
ಎಸ್. ಕೃಷ್ಣಪನವರು
ಎಸ್. ಶಂಕರಯ್ಯನವರು
ಎಸ್. ಪಿ. ಸೀತಾರಾಮಯ್ಯನವರು
ಕೆ. ಎ. ವೆಂಕಟೀಶಯ್ಯನವರು
ನರಸಿಂಹಭಟ್ಟದು
ನಾರಣಪ್ಪನವರು
ಹೆಚ್. ವೆಂಕಟಸುಬ್ಬಯ್ಯನವರು
ಹೆಚ್. ಎಸ್. ಶ್ರೀನಿವಾಸಮೂರ್ತಿಗಳು
ಬಿ. ಶ್ರೀಮಂಣನವರು
ಬಿ. ಬಂದಯ್ಯನವರು
ಕಾವಲು ನಂಜೀಗೌಡದು
ಬಸಪ್ಪನವರು

ಶ್ರೀಯುತರುಗಳಾದ—

ಕಡೂರು ಯೋಗಾನರಸಿಂಹರವರು

೨ ಕಡೂರು ಶ್ರೀಕಂಠಯ್ಯನವರು

ಕಡೂರು ಗುಂಡಪ್ಪನವರು

ಎಸ್. ಸಿ. ನಾರಜಿಪ್ಪನವರು

೩.

ಮೈಸೂರು

ಅಧ್ಯಾತ್ಮವಿದ್ಯಾ ಪ್ರಚಾರಸಂಖ್ಯದವರು

ವೇ॥ಬ್ರಿ॥ಶ್ರೀ॥ ದತ್ತತ್ವ ಶ್ರೀಯ ಶಾಸ್ತ್ರಗಳು

ವೇ॥ಬ್ರಿ॥ಶ್ರೀ॥ ಬಿ. ವಿ. ಶ್ರೀನಿವಾಸಭಟ್ಟರು

ಸುಬ್ಜಯ್ಯನವರು

ವೆಂಕಟಾಚಲಯ್ಯನವರು

ಸೀತಾರಾಮಯ್ಯನವರು

ಕೆ. ಎಸ್. ಶ್ರೀಕಂಠಯ್ಯನವರು

ಕಕ್ಷೇರಿ ಸುಬ್ಜರಾಯರು

ಅನಂತನಾರಾಯಣರು

ಸೂರ್ಯನಾರಾಯಣಪ್ಪನವರು

೪ ಶಂಕರ್ ರವರು

ನಾಗರಾಜರ ತಮ್ಮಂದಿರು

ಅನಿಶ್ಚಯಮಾರ್ ಶೇಟ್

ವೇ॥ಬ್ರಿ॥ಶ್ರೀ॥ ರಾಮಕೃಷ್ಣ ಶಾಸ್ತ್ರಗಳು

ಅರಳಿಕಟ್ಟಿ ನಾಗೇಶರಾಯರು

ಶ್ರೀಮತಿ ಜಯಪ್ಪನವರು

ಸಿ. ಆರ್. ಹರಿಹರನ್ ರವರು

೯. ಗೋವಾಲ್ ರವರು

ಶ್ರೀಮತಿ ಇಂದಿರಪ್ಪನವರು

ಡೆಚ್. ಎನ್. ರಾಮರಾವ್

ಮೈಸೂರು (ಮುಂದುವರಿದುದು)

ಶ್ರೀಯುತರುಗಳಾದ—

ಹೆಚ್. ಎನ್. ಕೃಷ್ಣರಾವ್

ಹೆಚ್. ಎನ್. ಸದಾಶಿವರಾವ್

ಚಿಕ್ಕಲಿಂಗಣ್ಣ ದೇವಸ್ಥಾನಕ್ಕೆ ಬದುವ ಮಹನೀಯರು ಮತ್ತು ಮಹಿಳೆಯರು

ಚಿಂಗಳೂರು

ಕೆ. ಎ. ವೆಂಕಟನಾರಾಯಣರವರು

ಎಂ.ವಿ.ರಾಮಚಂದ್ರರಾವ್, ಇಂಜಿನಿಯರ್

ನೈ. ವಿ. ಶ್ರೀನಿವಾಸ್ರೋವರು

ನೈ. ವಿ. ಕೆ.ಶವನುಂತರ್ಯಾಸರವರು

ಶ್ರೀಮತಿ ರುಕ್ಣೆ ಇಮ್ಮನವರು

ನೈ. ಹೆಚ್. ಶಿವಶಂಕರ್ ರವರು

ನೈ. ಹೆಚ್. ಶಂಭುಶಮುರಾರವರು

ನೈ. ಹೆಚ್. ರಮೇಶ್ ರವರು

ಹೆಚ್. ಸಿ. ಸುಬ್ರಹ್ಮಣ್ಯಭಟ್ಪಾರು

ಟಿ. ವಿ. ಶ್ರೀನಿವಾಸಯ್ಯಸರವರು

ನಾಡಿಗ ನಾಗರಾಜರವರು

ಎಪ್ಪೊ. ಆರ್. ಉಪ್ಪೊನಾರಾಯಣರಾವ್ರವರು

ಎಪ್ಪೊ. ಆರ್. ಶ್ರೀನಿವಾಸರಾವ್ರವರು

ದಿ|| ವೆಂಕಟ್ ಯ್ಯಾಸವರ ಮಕ್ಕಳು

ಡಾ|| ರಾಮಚಂದ್ರರಾವ್ರವರು

ಉಬ್ರಾಜೆ ಅನಂತಪ್ಪಸರದು ಮತ್ತು ಅವರ ಮಕ್ಕಳು ವೆಂಕಟೀಶಯ್ಯಾಸವರು

ಸೀತಾರಾಮಯ್ಯಾಸವರ ಮಕ್ಕಳು ನಂಜಂಡಯ್ಯಾಸವರು

ಮನೀನಾಲ್ಕಿ ತರ್ಕಾರೆ ಶಿರಿಯಣ ಯ್ಯಾಸವರು

ಫಂಟಿ ರಾಮಸ್ವಾಮಿಗಳು ಇವರ್ ಮಕ್ಕಳು ವೆಂಕಟಾಚಲಯ್ಯಾಸವರು

ಕಲ್ಲಾರು ನಾರಾಯಣಪ್ಪಸರು

ಯಗಟೆ ಸತ್ಯಸಾರಾಯಣರು ಸಂಕೇರೆ ರಾಮಚಂದ್ರರಾವ್

ತರೀಕೆರಿ

ಶ್ರೀಯುತರುಗಳಾದ—

ತರೀಕೆರಿ ಮನವಾತೇ ರಾಮುಚಂಪ್ರರಾವ್

ಕಡ್ಲಾರು ಶತ್ತಿ || ಶ್ರೀಸಿವಾಸಯ್ಯನವರು

ಕಡ್ಲಾರು ಸಾಯಂಕಾರ್ ನಾರಾಯಣಪ್ರನವರು

ಕುಡ್ಲಾರು ಶತ್ತಿ || ವೆಂಕಟರಾಮಯ್ಯನವರು

ನೇ || ಬ್ರು || ಶ್ರೀ || ತಮ್ಮಯ್ಯಶಾಸ್ತ್ರಗಳು

ನೇ || ಬ್ರು || ಶ್ರೀ || ಹೊನ್ನಪ್ಪಶಾಸ್ತ್ರಗಳು

ಬ್ರಹ್ಮಕೃಣ ಸಂಫೋದನವರು

ಡಾ || ಹೆಚ್. ಎಸ್. ವೆಂಕಟರಾಮುರಪರು

ಡಿ. ರಾಮುರಾಯರು

ವೆಂಕೋಬರಾಯರು

ಸಾಹುಕಾರ್ ವಿಶ್ವೇಶ್ವರಯ್ಯನವರು ಮತ್ತು

ಅವರ ಮಕ್ಕಳು ವೆಂಕಟರಾಮ್‌ರವರು

ಹುಂಚ್ಚರಾಯರ ಮಕ್ಕಳು

ಕಾಳಿಂಗಪ್ಪನವರು ಮತ್ತು ಅವರ ಮಕ್ಕಳು ಸುಬ್ರಹ್ಮಣ್ಯರವರು

ಶ್ರೀ ಕಾಳಿಂಗಪ್ಪನವರ ಸೋದರೆಳಿಯಂದಿರು ಗಣೇಶರಾವ್‌ರವರು

ದಿ || ಘಣೀಯಸ್ವನವರ ಮಕ್ಕಳು ನಾಗರಾಜರವರು

ಶಾಂ || ಪಾಪಯ್ಯನವರು

ಶಿವನೋಗ್ನ

ವೆಂಕಟರಾಮಾಶಾಸ್ತ್ರಗಳು, ಬಿ.ಎ., ಎಲ್.ಎಲ್.ಬಿ., ಅಡ್ವೆಸ್‌ಕೆಂಟ್

ಬಿ. ಎಲ್. ಕೆಲ್ಲಯ್ಯನವರು, ಬಿ.ಎ., ಏಲ್.ಎಲ್.ಬಿ., ಅಡ್ವೆಸ್‌ಕೆಂಟ್

ಸೈ. ಎಸ್. ಗುಂಡುರಾವ್‌ರವರು

ರಾಘವಯ್ಯನವರ ಮಕ್ಕಳು ಕೃಷ್ಣ ಮೂರ್ತಿಗಳು, ಅಡ್ವೆಸ್‌ಕೆಂಟ್

ನಾಡಿಗ ತಂಕರಲಂಗರ್ಯನವರು, ತಹಸಿಲಾಡ್ಡರ್

ಮೇ || ಬ್ರು || ಶ್ರೀ || ಉತ್ತೀರ್ಣನದಸಿಂಪ ಜೋರ್ಯಿನರು

ನೇ || ಬ್ರು || ಶ್ರೀ || ವೆಂಕಟರಾಮಂಭಟ್ಟರು

ಶಿವನೊಗ್ಗು (ಮುಂದುವರಿದುದು)

ಶ್ರೀಯುತರುಗಳಾಡ—

ಶಂಕರನುಶದಲ್ಲಿರುವ ಬ್ರಾಹ್ಮಣ ಸಂಘದವರು
ನಾಗರಾಜರವರು
ವೇಣುಗೋಪಾಲ್ ರವರು
ವಾಸುದೇವಮೂರ್ತಿಗಳು
ಟಿ. ಎಸ್. ರಾಮಕುಮಾರ್ ರವರು
ತುಂಗಭದ್ರಾ ಸಕ್ಕರೆ ಕಾಶಾರ್ಥನೆಯವರು
ಹೊಯ್ದಿಳಿ ಕನಾಂಟರ್ ಸಂಘದವರು

ಯಗಟೆ

ಸತ್ಯನಾರಾಯಣರು
ಶ್ರೀಸಿವಾಸರ್ಯನವರು
ವೈ. ತಿಮ್ಮಯ್ಯನವರು
ಚಿಕ್ಕತೂರು ನಾರಾಯಣಮೂರ್ತಿಗಳು

ಕೃಷ್ಣ ಪ್ರಸವರು
ಶಾಂತನುಭೋಗ್ ಹಿರಿಯಣ್ಣ ಯ್ಯನವರು
ವೇ.ಬ್ರಿ. ಪ್ರದೀಪಿತೆ ನಾರಾಯಣ ಭಟ್ಟರು
ಶಾಂತನುಭೋಗ್ ಸೂರ್ಯನಾರಾಯಣರಾಯರು

ಅರಸೀಕರೆ

ಹೆಚ್. ಎಸ್. ಶ್ರೀಕಂಠಯ್ಯನವರು
ಹೆಚ್. ಲಕ್ಷ್ಮಿನಾರಣಪ್ಪನವರು
ಬಿ. ಕೆ. ಸತ್ಯನಾರಾಯಣಯ್ಯನವರು
ಬಿ. ಕೆ. ಹಿರಣ್ಯ ಯ್ಯನವರು
ಕಂದಾಜಾರದ ಲಕ್ಷ್ಮಿನಾರಾಯಣರಾಯರು
ಕಿಕ್ಕೇರಿ ಪ್ರಟ್ಟರಾಮಯ್ಯನವರು
ಕಂದಾಜಾರದ ಹೆಚ್. ಆರ್. ಸುಬ್ಜರಾಯರು ಮತ್ತು

ಶ್ರೀಯುತ್ತರಾಗಳಾದ—

ಇವರ ಮಕ್ಕಳು ರಾಮಚಂದ್ರರಾಯರು

ಯುಳ್ಳಂಬಳನೆ

ಹೇ॥ಬ್ರಿ॥ ಹೇ॥ ಸರಸಿಂಹಮೂರ್ತಿ ಪ್ರಾಣಿಕರು

ಭಾಸ್ಕರರಾವ್

ಸಾಹುಕಾರ್ ಸುಬ್ರಹ್ಮಣ್ಯನವರು

ಹೇ॥ಬ್ರಿ॥ ಹೇ॥ ಹಿರಿಯಣ್ಯ ಯೃನವರು

ಪ್ರೋಸ್ಟಮಾಸ್ಟರ್ ಕೃಷ್ಣ ಮೂರ್ತಿಗಳು

ದೇವರಪ್ಪನವರ ಮಕ್ಕಳು

ಕೆಳಿಸಾಪುರ

ಸುಬ್ರಹ್ಮಣ್ಯರು

ಸಿದ್ದಾರಾಮಯೃನವರು

ಕೆ. ಎಸ್. ನಾರಾಯಣರಾವ್ ರವರು

ಕೆಂಪವಮೂರ್ತಿಗಳು

ಹೆಚ್. ಎಸ್. ನಾಗರಾಜ್ ರವರು

ಕೆ. ಬಿ. ತಪ್ಪಯೃನವರು

ಶ್ರೀ ಕೂಡ್ಲಾರು ನಾರಾಣಪ್ಪನವರ ಮಕ್ಕಳು ವೆಂಕಟಿದಾಸಪ್ಪನವರು

ಹೊನ್ನೆನಳ್ಳಿ

ಕೆ. ರಾಮಚಂದ್ರರಾವ್ ರವರು

ಬಿ. ಕೆ. ಸತ್ಯನಾರಾಯಣರಾವ್ ರವರು

ಕೆ. ಎಸ್. ರಾಮಕೃಷ್ಣ ಯೃನವರು

ಬಿ. ಕೆ. ಅನಂತರಾಮಯೃನವರು

ಹೆಚ್. ಆರ್. ಅನಂತರಾಮಯೃನವರು

ಹೆಚ್. ಆರ್. ಸೂರ್ಯನಾರಾಯಣರಾವ್ ರವರು

ಕೆ. ಎಸ್. ಸುಬ್ರಹ್ಮಣ್ಯರವರು

ಶ್ರೀಯುತರುಗಳಾದ—

ಮುಕ್ಕಾಂಬಿಧಿ

ಕಣಬಗಟ್ಟಿ ಶಾಂ|| ಗುಂಡಪ್ಪನವರು ಮತ್ತು ಇವರ ಸುಕ್ಕಾಂ
ವೇ॥ಬ್ರು॥ಶ್ರೀ॥ ಬಿ. ಕೆ. ರಾಮಸೃಷ್ಟಿಶಾಸ್ತ್ರಗಳು
ವೇ॥ಬ್ರು॥ಶ್ರೀ॥ ಸುಬಂಬಿಶಾಸ್ತ್ರಗಳು
ನಾಡಿಗರು ಸೀತಾರಾಮಯ್ಯನವರು

ಅಜ್ಞಾಂಪುರ

ಬಾರಹ್ಯಂ ಸಂಫಾದವರು
ಹೈತ್ರಪಾಲಯ್ಯನವರು
ಹಿರಿಯೂರು
ನಾಗರಾಜರವರು

ಭದ್ರಾವತಿ

ಗಿರಿಯಪ್ಪನವರು
ಗುಂಡ್ಲುವೇಟಿ
ಸಿ. ಆರ್. ಸೀತಾರಾಮ್‌ರವರು
ತುಮಕೂರು

ಸ್ವಿ. ಕೊಡ್ಲುರು ನಾರಣಪ್ಪನವರ ಮಕ್ಕಳು ಅನಂತರಾಮಯ್ಯನವರು

ಸುರಪುರ

ವೇ॥ಬ್ರು॥ಶ್ರೀ॥ ಅಯ್ಯನವರ ಸುಬ್ಜಣ್ಣನವರು

ನರಸಿಂಹರಾಜಪುರ

ಬಿ. ರಂಗಣ್ಣನವರು

ಈ ಪುಸ್ತಕ ಪ್ರಕಟನೆಗೆ ಸಹಾಯ ಸಲ್ಲಿಸಿರಬಹುದಾದ ಅನೇಕ ಸುಹ
ನಿಯರ ಹೆಸರುಗಳು ದಾಸಿಗಳ ಪಟ್ಟಿಯಲ್ಲಿ ಬಿಟ್ಟುಹೋಗಿರುವ ಸಂಭಾವನೆ;
ಅವರ ಹೆಸರುಗಳನ್ನೂ ಇಲ್ಲಿ ಸ್ಕ್ರಿಪ್ತಿ ಇನೆ.

शङ्करसिद्धान्तः
३० कं रसैद्यते ० तः
मूल्यम् ५ रुप्यकाणि

Copies can be had from:

- 1) ADHYATMA PRAKASHA KARYALAYA,
P. O. HOLENARSIPUR-573211, Dist. Hassan.
 - 2) ADHYATMA PRAKASHA KARYALAYA,
No. 68, 2nd Block. Thyagaraja Nagara,
BANGALORE-560 028,
 - 3) M/s VEDANTA BOOK HOUSE,
(Books on Philosophy)
Near UMA Talkies, Chamrajapet,
BANGALORE-560 018.
 - 4) Y. V. Shankaranarayana, B.E.,
Superintending Engineer,
Hindustan Ship yard, Chief Engineer's, Office,
P. O. Gandhigram.
VISHAKHAPATNAM-530005. (A. P.)